

ಮುಷ್ಟಿ ಬೇಸಾಯದಲ್ಲಿ ಸುಸ್ಥಿರ ಬೆಳೆ ಪದ್ಧತಿಗಳು

ಡಾ. ಎಂ. ಎನ್. ತಿಮ್ಮೇಗೌಡ

ಡಾ. ಮೂಡಲಗಿರಿಯಪ್ಪ

ಡಾ. ಬಿ. ಬಿ. ವಾಸಂತಿ

ಎಮ್. ಎಸ್. ಸೆವಿತ

ಶ್ರೀ ಹಷಕುಮಾರ್, ಎಸ್. ಎಸ್.

ಡಾ. ಎಮ್. ಚಂದ್ರಪ್ಪ



ಅವಿಲ ಭಾರತ ಸುಸಂಖ್ಯಾತ ಮುಷ್ಟಿ ಬೇಸಾಯ ಪ್ರಯೋಜನ
ಸಂಶೋಧನಾ ನಿರ್ದೇಶನಾಲಯ
ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು

2019

ಉಲ್ಲೇಖ: ತಿಮ್ಮೇಗೌಡ, ಎಂ.ಎನ್., ಮೂಡಲಗಿರಿಯಪ್ಪ, ವಾಸಂತಿ, ಬಿ.ಜೆ., ಸೆವಿತ, ಎಮ್.ಎಸ್., ಶ್ರೀ ಹರಣ ಕುಮಾರ್, ಎಸ್. ಎಸ್., ಚಂದ್ರಪ್ಪ ಎಮ್. 2019, ಮುಷ್ಕಿ ಬೇಸಾಯದಲ್ಲಿ ಸುಸ್ಥಿರ ಬೆಳೆ ಪದ್ಧತಿಗಳು, ಅಳಿಲ ಭಾರತ ಸುಸಂಪಟಿತ ಮುಷ್ಕಿ ಬೇಸಾಯ ಪ್ರಾಯೋಜನೆ, ಸಂಶೋಧನಾ ನಿರ್ದೇಶಕರು, ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು, ಕರ್ನಾಟಕ

ಪ್ರಕಾಶಕರು

ಡಾ. ವ್ಯ. ಜಿ. ಷಡ್ಕರಿ
ಸಂಶೋಧನಾ ನಿರ್ದೇಶಕರು
ಕೃ ಏ ವಿ. ಜಿಕೆವಿಕೆ
ಬೆಂಗಳೂರು - 560065

ದೂರವಾಣಿ : + 91 080 - 23330153

ಫೋನ್ : + 91 080 - 23620795

ಮುದ್ರಣ

ಎವೆಲ ಟ್ರಿಂಟ್ ಮೀಡಿಯಾ
ಬೆಂಗಳೂರು



ಡಾ. ಎನ್. ರಾಜೇಂದ್ರ ಪ್ರಸಾದರ್
ಹಳಪತೆಗಳು
ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು



ಸಂದರ್ಭ

ರಾಜ್ಯದಲ್ಲಿ ನೀರಾವರಿ ಭೂಮಿ 1/3 ನೇ ಭಾಗಕ್ಕಿಂತಲೂ ಕಡೆಮೆಯಿದ್ದು, ಒಣ ಬೇಸಾಯದಲ್ಲಿ ರಾಜಸಥಾನ ಬಿಟ್ಟೆ ಕ್ನಾರ್ಟರ್ ಕ 2ನೇ ಸ್ಥಾನದಲ್ಲಿದೆ. ಆದರೆ, ಕ್ಷೇತ್ರಾನುಕ್ರಮವ ಅಂತರ್ಜಲ ಹಾಗೂ ಅನಿಸ್ಟಿತವೆಯ ಮಳೆಯ ಕಾರಣ ಒಣ ಬೇಸಾಯ ಜಟಿಲವಾಗುತ್ತಿದೆ. ಹಾಗಾಗಿ ಒಣ ಬೇಸಾಯಕ್ಕೆ ಮೊರಕ ಸಂಶೋಧನೆಗಳನ್ನು ಕೃಷಿ ವಿಶ್ವವಿದ್ಯಾನಿಲಯ ನಿರಂತರವಾಗಿ ನಡೆಸುತ್ತಿದೆ. ಅಲ್ಲದೆ, ರಾಜ್ಯದಲ್ಲಿರುವ ಶೇ 80 ರಪ್ಪು ಸಣ್ಣ ಹಿಡುವಳಿದಾರರಿಗೆ ಅನುಕೂಲ ಮಾಡಿಕೊಡುವ ಪ್ರತ್ಯೇಕ ಸಂಶೋಧನೆಗಳನ್ನು ಸಹ ನಡೆಸಿ ತಂತ್ರಜ್ಞಾನಗಳನ್ನು ಹೊರ ತರಲಾಗಿದೆ.

ಕ್ನಾರ್ಟರ್ಕದಲ್ಲಿನ ಮಳೆ, ಮಟ್ಟಿನ ಮಾದರಿ, ಹವಾಮಾನ ಹಾಗೂ ರೂಡಿಯಲ್ಲಿರುವ ಬೇಕೆ ಪದ್ಧತಿಗಳ ಆಧಾರದ ಮೇಲೆ ರಾಜ್ಯವನ್ನು ಆಯಿ ಕೃಷಿ ವಲಯಗಳನ್ನಾಗಿ ವಿಂಗಡಿಸಿದ್ದು ವೈವಿಧ್ಯತೆಯಿಂದಾಗಿ ವಿವಿಧ ಭಾಗಗಳಲ್ಲಿ ಅನುಸರಿಸಬಹುದಾದಂತಹ ಪದ್ಧತಿಗಳು ಬೇಕೆ ಬೇಕೆಯಾಗಿರುತ್ತವೆ.

ಕೃಷಿಯ ಸ್ವೇಚ್ಛಿಕ ಸಂಪನ್ಮೂಲಗಳಾದ ಭೂಮಿ, ನೀರು ಮತ್ತು ಸೂರ್ಯ ರಶ್ಮಿ ಇವುಗಳನ್ನು ಸಮರ್ಪಿಸಬಾಗಿ ಬಳಸುವ ಬೇಕೆ ಪದ್ಧತಿಗೆ ಮಾದರಿ ಬೇಕೆ ಪದ್ಧತಿ ಎಂದು ಪರಿಗಣಿಸಬಹುದು. ಖುಷ್ಕಿ ಬೇಸಾಯದಲ್ಲಿ ಮಳೆ ಮತ್ತು ತೇವಾಂಶ ಶೇಖರಣೆಯ ಅಡಿಯಲ್ಲಿ ಸೂಕ್ತ ಬೇಕೆ ನಿರ್ವಹಣೆ ಪದ್ಧತಿಗಳ ಅಳವಡಿಕೆ, ಸೂಕ್ತ ಬೇಕೆ ಮತ್ತು ತಳಿಗಳ ಆಯ್ದು ಹಾಗೂ ಬೇಕೆಯ ತೀವ್ರತೆ ಹೆಚ್ಚಿಸುವ ಉತ್ಪಾದನಾ ನಿರ್ವಹಣೆಗಳು ಹೆಚ್ಚಿನ ಮತ್ತು ಸ್ಥಿರ ಉತ್ಪಾದನೆ ಸಾಧಿಸುವಲ್ಲಿ ಪ್ರಮುಖ ಅಂಶಗಳಾಗಿವೆ. ಕೆಲವು ದೊಡ್ಡ ರೈತರನ್ನು ಹೊರತುಪಡಿಸಿ ಖುಷ್ಕಿ ಬೇಕೆಯ ಬಹುತೇಕ ಬೇಕೆಗಳು ರೈತರ ಜೀವನೋವಾಯದ ಸಾಂಪ್ರದಾಯಿಕ ಬೇಕೆಗಳಾಗಿರುತ್ತವೆ. ಬೇಕೆ ಪದ್ಧತಿಗಳ ಮೌಲ್ಯ ಮಾಪನಗಳಾದ ಭೂಮಿಯ ಭೌತಿಕ ಗುಣಗಳು, ವಾತಾವರಣ, ಕೃಷಿ ಕಾರ್ಮಿಕರ ಲಭ್ಯತೆ, ಬಂಡವಾಳ ಹಾಗೂ ರೈತ ಕುಟುಂಬಕ್ಕೆ ಬೇಕಾದ ಆಹಾರ, ಮೇವು ಮತ್ತು ಇಂಥನಿಂದ ಅಗತ್ಯತೆಗಳನ್ನು ನೀರ್ಧರಿಸುತ್ತವೆ.

ಮುಷ್ಟಿ ಬೇಸಾಯ ಸಂಶೋಧನಾ ಪ್ರಾಯೋಜನ, ಕೇಂದ್ರೀಯ ಮುಷ್ಟಿ ಬೇಸಾಯ ಸಂಶೋಧನಾ ಸಂಸ್ಥೆ ಮತ್ತು ಭಾರತೀಯ ಕೈಗೆ ಅನುಸಂಧಾನ ಪರಿಷತ್ ಹಾಗೂ ಇತರ ಕಾರ್ಯಕ್ರಮಗಳ ಅಡಿಯಲ್ಲಿ ವಲಯ ಆಧಾರಿತ ಮುಷ್ಟಿ ಸಂಶೋಧನೆಯನ್ನು ನಡೆಸಿ ವಿವಿಧ ಸುಸ್ಥಿರ ಬೇಳೆ ಪದ್ಧತಿಯ ತಾಂತ್ರಿಕತೆಗಳನ್ನು ರೈತರ ಅನುಕೂಲಕ್ಕಾಗಿ ಅಭಿವೃದ್ಧಿಪಡಿಸಿದ್ದು, ಅವುಗಳನ್ನು “ಮುಷ್ಟಿ ಬೇಸಾಯದಲ್ಲಿ ಸುಸ್ಥಿರ ಬೇಳೆ ಪದ್ಧತಿಗಳು” ತಾಂತ್ರಿಕ ಕೈಪಿಡಿ ರೂಪದಲ್ಲಿ ಹೊರತಂದಿರುತ್ತಾಲೆ. ಈ ತಾಂತ್ರಿಕ ಮಾಹಿತಿಯು ರಾಜ್ಯದ ರೈತರಿಗೆ, ವಿವಿಧ ಅಭಿವೃದ್ಧಿ ಇಲಾಖೆಗಳ ವಿಸ್ತರಣಾ ಕಾರ್ಯಕರ್ತರಿಗೆ, ಜಲಾನಯನ ಅಭಿವೃದ್ಧಿ ಇಲಾಖೆ, ಕೈಗೆ ವಿಜ್ಞಾನ ಕೇಂದ್ರ, ಸರ್ಕಾರೀತರ ಸಂಸ್ಥೆಗಳಿಗೆ ಉತ್ತಮ ಮಾರ್ಗದರ್ಶಿಯಾಗಲೆಂದು ಅಶಿಸುತ್ತೇನೆ. ಈ ತಾಂತ್ರಿಕ ಕೈಪಿಡಿಯನ್ನು ಸಿದ್ಧಪಡಿಸಿರುವ ಅವಿಲ ಭಾರತ ಸುಸಂಘಟಿತ ಮುಷ್ಟಿ ಬೇಸಾಯ ಸಂಶೋಧನಾ ಪ್ರಾಯೋಜನೆಯ ತಂಡಕ್ಕೆ ಅಭಿನಂದನೆಗಳು.

ಜನವರಿ 2019

ಬೆಂಗಳೂರು

ಡಾ. ಎನ್. ರಾಜೀಂದ್ರ ಪ್ರಖಾದ್

ಕುಲಪತ್ರಿಗಳು



ಡಾ. ಹೈ. ಜ. ಉದ್ದೇಶ
ಸಂಶೋಧನಾ ನಿರ್ದೇಶಕರು
ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು



ಮುನ್ಮುಡಿ

ಬೆಳೆಯತ್ತಿರುವ ಜನಸಂಖ್ಯೆಗೆ ಆಹಾರವನ್ನು ಒದಗಿಸಲು ಲಭ್ಯವಿರುವ ಸ್ವೇಸರ್ಗಿಕ ಸಂಪನ್ಮೂಲಗಳ ಅನುಮತೀಗಳನ ಬಳಕೆಯಿಂದ ಸಂಪನ್ಮೂಲಗಳು ಕ್ಷೇತ್ರದಲ್ಲಿ ಪ್ರಾಣಿಗಳ ಹೊಂದಿದ್ದ ಶೇ.70 ರಷ್ಟು (7.0 ಮಿಲಿಯನ್ ಹಕ್ಕೇರೋ) ಖಾಸಿಗಳಾಗಿ ಹೊಂದಿದೆ. ಕನಾಡಟಕ್ಕೆ ಅತೀ ಹಚ್ಚಿ ಖಾಸಿಗಳ ಪ್ರಾಣಿಗಳ ಹೊಂದಿದ್ದ ದೇಶದಲ್ಲಿ ಎರಡನೇ ಸಾಫ್ತಾನದಲ್ಲಿದೆ. ಆಹಾರ ಧಾನ್ಯಗಳ ಉತ್ಪಾದನೆಯಲ್ಲಿ ಸುಮಾರು ಶೇ. 55 ರಷ್ಟು ಹಾಗೂ ಶೇ. 74 ರಷ್ಟು ಎಚ್ಚೆ ಕಾಳಿಗಳು ಖಾಸಿಗಳ ಪ್ರಾಣಿಗಳಿಂದ ಮೂರ್ಯವನ್ನಾಗುತ್ತಿದ್ದು ಮತ್ತೆ ಆಧಾರಿತ ಕೃಷಿಯ ರಾಜ್ಯದಲ್ಲಿ ಪ್ರಮುಖ ಪಾತ್ರ ವಹಿಸಿದೆ. ಈ ಖಾಸಿಗಳ ಪ್ರಾಣಿಗಳಲ್ಲಿ ಸುಧಾರಿತ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಉತ್ತಮ ತಳಿಗಳನ್ನು ಬೆಳೆಯಲ್ಪಡಿರಿದ ಇಳಿವರಿಯನ್ನು ಗಣನೀಯವಾಗಿ ಹೆಚ್ಚಿಸಿ ಆಹಾರ ಮತ್ತು ಹೋಷಕಾಂಶ ಭದ್ರತೆ ಸಾಧಿಸಬಹುದು.

ಈ ಕೇಂದ್ರವು ಕೃಷಿ ಮೇಳದಲ್ಲಿ ಭೇಟಿ ನೀಡುವ ರ್ಯಾತರ ಅನುಕೂಲಕ್ಕಾಗಿ 2007 ರಿಂದ ವಿವಿಧ ಖಾಸಿಗಳ ಬೇಸಾಯ ತಾಂತ್ರಿಕತೆಗಳನ್ನೆಲ್ಲಾಗೊಂಡ ಖಾಸಿಗಳ ಬೇಸಾಯ ತಾಂತ್ರಿಕ ಉದ್ಯಾನವನವನ್ನು ಕಾರ್ಯಗತಗೊಳಿಸಿದ್ದು, ಸತತವಾಗಿ ಪ್ರತಿ ವರ್ಷವೂ ಕೃಷಿ ಮೇಳದಲ್ಲಿ “ಉತ್ತಮ ಕ್ಷೇತ್ರ ಪ್ರಾಣ್ಯಕ್ಷಿಕೆ” ಪ್ರಶಸ್ತಿಯನ್ನು ಪಡೆಯತ್ತಿರುತ್ತದೆ.

ಖಾಸಿಗಳ ಬೇಸಾಯ ಸಂಶೋಧನಾ ಪ್ರಾಯೋಜನ, ಕೇಂದ್ರೀಯ ಖಾಸಿಗಳ ಬೇಸಾಯ ಸಂಶೋಧನಾ ಸಂಸ್ಥೆ ಮತ್ತು ಭಾರತೀಯ ಕೃಷಿ ಅನುಸಂಧಾನ ಪರಿಷತ್ ಹಾಗೂ ಇತರ ಕಾರ್ಯಕ್ರಮಗಳ ಅಡಿಯಲ್ಲಿ ಪ್ರಾಂತೀಯ ಆಧಾರದ ಮೇಲೆ ನಡೆದ ಸಂಶೋಧನೆಯ ಫಲವಾಗಿ ಇಂದು ವಿವಿಧ ಪ್ರಾಂತ್ಯಗಳಿಗೆ ಸೂಕ್ತಪಾದ ಕೃಷಿ ತಾಂತ್ರಿಕ ಜ್ಞಾನವನ್ನು ಕ್ಷೇತ್ರಕ್ಕೆ ಪ್ರತಿಬಿಂಬಿಸಿ ಪ್ರಕಟಿಸಿ ರೂಪದಲ್ಲಿ “ಖಾಸಿಗಳ ಬೇಸಾಯದಲ್ಲಿ ಸುಸ್ಥಿರ ಬೆಳೆ ಪದ್ಧತಿಗಳು” ಎಂಬ ತಾಂತ್ರಿಕ ಕೈಪಡಿಯನ್ನು ಹೊರತರಲಾಗಿದೆ. ಈ ತಾಂತ್ರಿಕ ಕೈಪಡಿಯ ರಾಜ್ಯದ ರ್ಯಾತರಿಗೆ, ವಿವಿಧ ಅಭಿವೃದ್ಧಿ ಇಲಾಖೆಗಳ ವಿನ್ಯಾಸಣೆ

ಕಾರ್ಯಕರ್ತರಿಗೆ, ಇಲಾಖಾ ಅಧಿಕಾರಿಗಳಿಗೆ, ಜಲಾನಯನ ಅಭಿವೃದ್ಧಿ ಇಲಾಹಿ, ಕೃಷಿ ವಿಜ್ಞಾನ ಕೇಂದ್ರ, ಸರ್ಕಾರೀತರ ಸಂಸ್ಥೆಗಳಿಗೆ ಉತ್ತಮ ಮಾರ್ಗದರ್ಶಿಯಾಗಲೆಂದು ಆಶಿಸುತ್ತೇನೆ. ಈ ಕಿರುಹೊತ್ತಿಗೆಯನ್ನು ಸಿದ್ಧಪಡಿಸಿರುವ ಅವಿಲ ಭಾರತ ಸುಸಂಘಟಿತ ಮುಟ್ಟಿ ಬೇಸಾಯ ಸಂಶೋಧನಾ ಪ್ರಾಯೋಜನವೆಯ ತಂಡಕ್ಕೆ ಅಭಿನಂದನೆಗಳು.

ಜನವರಿ 2019

ಚೆಂಗಳೂರು

ಡಾ. ಹೈ. ಜಿ. ಹುದ್ದರಿ

ಸಂಶೋಧನಾ ನಿರ್ದೇಶಕರು

ಕೃತಜ್ಞತೆ

ಅವಿಲ ಭಾರತ ಸುಸಂಘಟಿತ ಮುಷ್ಟಿ ಬೇಸಾಯ ಸಂಶೋಧನಾ ಪ್ರಾಯೋಜನೆ, ಬೆಂಗಳೂರು ಕೇಂದ್ರ 1971 ರ ಅವಧಿಯಲ್ಲಿ ಭಾರತೀಯ ಕ್ಷಮಿ ಅನುಸಂಧಾನ ಪರಿಷತ್ ಮತ್ತು ನೆನಡಿಯನ್ ಅಂತರರಾಷ್ಟ್ರೀಯ ಅಭಿವೃದ್ಧಿ ಸಂಸ್ಥೆಯ (CIDA) ಸಹಭಾಗಿತ್ವದಲ್ಲಿ ಜಂಟಿಯಾಗಿ ದಕ್ಷಿಣ ಕನಾರ್ಕಕೆದ ಕೆಂಪು ಮಣಿನ ಮುಷ್ಟಿ ಬೇಸಾಯದ ಸಂಶೋಧನೆಗೆ ಅಸ್ಥಿತ್ವಕ್ಕೆ ಬರಲಾಯಿತು.

ಈ ತಾಂತ್ರಿಕ ಕ್ಷೇಮಿಡಿಯ ಮೂಲಕ ಪ್ರಕಟವಾಗಿರುವ ವಿಷಯಗಳೊಂದರೆ ಎರಡು ಬೆಳೆ ಪದ್ಧತಿ, ಸಾಮಾನ್ಯ ಪರಿಸ್ಥಿತಿಗೆ ಅನ್ಯವಾಗುವ ಸ್ಥಳೀಯ ಪರಿಸ್ಥಿತಿಗಳಿಗೆ ಅನುಗುಣವಾದ ಬೆಳೆ ಪದ್ಧತಿ, ಹಂತವಾನಿ ವೈಪರೀತ್ಯಕ್ಕೆ ಸೂಕ್ತ ಬೆಳೆ ಪದ್ಧತಿಗಳು ಮತ್ತು ವಲಯವಾರು ಪರ್ಯಾಯ ಬೆಳೆ ಪದ್ಧತಿಗಳು.

‘ಮುಷ್ಟಿ ಬೇಸಾಯದಲ್ಲಿ ಸುಸ್ಥಿರ ಬೆಳೆ ಪದ್ಧತಿಗಳು’ ಕ್ಷೇಮಿಡಿಯ ಮುದ್ರಣವಾಗಿ ಹೊರಬರುತ್ತಿದ್ದ ಎಲ್ಲಾ ಮುಷ್ಟಿ ರ್ಯಾತರಿಗೆ, ವಿಸ್ತರಣಾ ಕಾರ್ಯಕರ್ತೆರಿಗೆ, ಇಲಾಖಾ ಅಧಿಕಾರಿಗಳಿಗೆ, ಜಲಾನಯನ ಅಭಿವೃದ್ಧಿ ಇಲಾಖೆ, ಕ್ಷಮಿ ವಿಜ್ಞಾನ ಕೇಂದ್ರ, ಸರ್ಕಾರೀತರ ಸರ್ಕಾರಿಗೆ ಹಾಗೂ ಜಲಾನಯನ ಆಡಳಿತ ವರ್ಗದವರಿಗೆ ಈ ಮುಸ್ತಕದಲ್ಲಿನ ಮಾಹಿತಿಯ ಮಾರ್ಗದರ್ಶಿಯಾಗುತ್ತದೆಂದು ಆಶಿಸುತ್ತೇವೆ.

ಈ ತಾಂತ್ರಿಕ ಕ್ಷೇಮಿಡಿಯನ್ನು ಹೊರತರುವಲ್ಲಿ ಹೆಚ್ಚಿನ ಸಿದ್ದಾತ್ಮಕ ಡಾ. ಎನ್. ರಾಜೇಂದ್ರ ಪ್ರಸಾದ್, ಸಾಂಸ್ಕೃತಿಕ ಕುಲಪತಿಗಳು, ಡಾ. ವೈ. ಜಿ. ಪಡ್ಡಕ್ಕರ್, ಸಂಶೋಧನಾ ನಿರ್ದೇಶಕರು, ಡಾ. ಆರ್.ಸಿ. ಗೌಡ, ಸಹ ಸಂಶೋಧನಾ ನಿರ್ದೇಶಕರು, ಕ್ಷಮಿ ವಿಶ್ವವಿದ್ಯಾನಿಲಯ, ಬೆಂಗಳೂರು ಜವರ ಉಪಯುಕ್ತ ಮಾರ್ಗದರ್ಶನ, ವ್ಯತೀಪರ ಮತ್ತು ಆಡಳಿತಕ್ಕ ಸಹಾಯಕ್ಕೆ ನಮ್ಮ ಕೃತಜ್ಞತೆ ಸಲ್ಲಿಸುತ್ತೇವೆ. ಡಾ. ನಮಿ ರೆಡ್ಡಿ, ನಿರ್ದೇಶಕರು, ಕೇಂದ್ರೀಯ ಮುಷ್ಟಿ ಬೇಸಾಯ ಸಂಶೋಧನಾ ಸಂಸ್ಥೆ (CRIDA), ಡಾ. ಜಿ. ರವೀಂದ್ರಾಚಾರಿ, ಯೋಜನಾ ಸಂಮೇಳಜಕರು, ಅವಿಲ ಭಾರತ ಸುಸಂಘಟಿತ ಮುಷ್ಟಿ ಬೇಸಾಯ ಸಂಶೋಧನಾ ಸಂಸ್ಥೆ, ಹೈದರಾಬಾದ್ ಸಿಬ್ಬಂದಿ ವರ್ಗದವರ ಅಮೂಲ್ಯವಾದ ಸಲಹಾಗಳಿಗೆ ಅಭಾರಿಯಾಗಿದ್ದೇವೆ.

ಈ ತಾಂತ್ರಿಕ ಕ್ಷೇಮಿಡಿಯನ್ನು ಪ್ರಕಟಿಸೆ ಮಾಡುವಲ್ಲಿ ಪ್ರತಿಕ್ಷೇಪಾಗಿ ಅಥವಾ ಪರೋಪಕ್ಷವಾಗಿ ಸಹಾಯ ಮಾಡಿರುವಂತಹ ವಿಜ್ಞಾನಿಗಳು, ಸಹಾಯಕ ಸಿಬ್ಬಂದಿ ಮತ್ತು ಹಿರಿಯ ಸಂಶೋಧಕರು ಹಾಗೂ ಇತರೆ ಸಿಬ್ಬಂದಿ ವರ್ಗದವರಿಗೆ ನಮ್ಮ ಕೃತಜ್ಞತೆಯನ್ನು ಅರ್ಚಿಸುತ್ತಿದ್ದೇವೆ.

ದ ರ ದಿ ದ

| ಕ್ರಮ ಸಂಖ್ಯೆ | ಶೀಫೆಗೆ ಹೇಳಿದೆ | ಮತ್ತ ಸಂಖ್ಯೆ |
|----------------|--|----------------|
| | ಹೀರಿಕೆ | 1 |
| 1 | ಮಳೆಯ ತೀವ್ರತೆ ಎರಡು ಹಂತದಲ್ಲಿ ಹೆಚ್ಚಿರುವ ಸನ್ನಿವೇಶದಲ್ಲಿ ಎರಡು ಬೆಳೆ ಪದ್ಧತಿ | 3 |
| 2 | ಹವಾಮಾನ ವೈಪರೀತ್ಯದ ಸನ್ನಿವೇಶದಲ್ಲಿ ಮಳೆಗನುಗೂಳಾವಾಗಿ ಕೆಳಕಂಡ ತಾಂತ್ರಿಕತೆಗಳನ್ನು ಅನುಸರಿಸಬಹುದು | 4 |
| 3 | ವಲಯವಾರು ಹಯಾರ್ಡ್ಯೂ ಬೆಳೆ ಪದ್ಧತಿಗಳು | 13 |
| I | ಮಧ್ಯ ಒಳ ವಲಯ (ವಲಯ-4) | 14 |
| II | ಮೂರ್ಷ ಒಳ ವಲಯ (ವಲಯ-5) | 16 |
| III | ದ್ವಿಂಡಣಿ ಒಳ ವಲಯ (ವಲಯ-6) | 17 |



ಮಾತ್ರ ಬೀಳಾಯದಲ್ಲ ನುಸ್ಹಿರ ಬೆಳೆ ಹಂಡ್‌ತರಜು

ಪೀಠಿಕೆ

ಹವಾಮಾನ ಪ್ರೇಪರೇಶನ್‌ನಲ್ಲಿ ಇಂದು ಜಾಗತಿಕ ಸಮಸ್ಯೆಯಾಗಿದ್ದ, ಇದರಿಂದ ವಿಶ್ವದಲ್ಲಿದೆ ಜನರ್ಜೀವನದ ಅದರಲ್ಲಿ ಪ್ರಮುಖವಾಗಿ ಆರೋಗ್ಯ, ಕೃಷಿ ಹಾಗೂ ಕೃಷಿ ಸಂಬಂಧಿತ ಚಟುವಟಿಕೆಗಳ ಮೇಲಾಗುವ ಪ್ರತಿಕೂಲ ಪರಿಣಾಮಗಳು ಹಚ್ಚು ಚರ್ಚೆಗೊಳಗಾಗುತ್ತಿವೆ. ಪ್ರಮುಖವಾಗಿ ಕೃಷಿಯನ್ನು ಅವಲಂಬಿಸಿರುವ ವಿಶ್ವದ ಜನನಿಬಿಡು ದೇಶಗಳಾದ ಭಾರತ ಹಾಗೂ ಇತರ ದಕ್ಷಿಣ ಏಷ್ಯಾ ದೇಶಗಳು ಹಚ್ಚು ಪರಿಣಾಮಗಳನ್ನು ಎದುರಿಸಲಿರುವುದರಿಂದ ಈ ಪ್ರದೇಶಗಳ ಆಹಾರ ಭದ್ರತೆಯ ಮೇಲೆ ಪರಿಣಾಮ ಉಂಟು ಮಾಡಲಿದೆ.

ಖ್ಯಾತಿ ಬೇಳೆಯ ಉತ್ಪಾದಕತೆಯು ಸೂಕ್ತವಾದ ಬೇಳೆ ಪದ್ಧತಿ, ಬೇಸಾಯ ಕ್ರಮ, ಮೋಷಕಾಂಶಗಳ ನಿರ್ವಹಣೆ, ಮಳೆ ನೀರು ನಿರ್ವಹಣೆ, ಕೃಷಿ ಯಾಂತ್ರೀಕರಣ ಮತ್ತು ಉತ್ಪಾದ ಗುಣಮಟ್ಟದ ಬೀಜಗಳ ಮೇಲೆ ಅವಲಂಬಿತವಾಗಿರುತ್ತದೆ. ಖ್ಯಾತಿ ಬೇಸಾಯದಲ್ಲಿ ಬೇಳೆಗಳನ್ನು ವೈಜ್ಞಾನಿಕವಾಗಿ ಬೇಳೆಯುವಾಗ ಕೆಳಕಂಡ ಅಂಶಗಳನ್ನು ಗಮನಿಸಬೇಕು.

- a) **ಬೇಳೆಯ ಅವಧಿ:** ದೀರ್ಘಾವಧಿ ಬೇಳೆಗಳು ಖ್ಯಾತಿಗೆ ಸರಿಹೊಂದುವುದಿಲ್ಲ. ಆ ಪ್ರದೇಶದಲ್ಲಿ ಬೀಳುವ ಮಳೆಯ ಅವಧಿ ಅನುಸರಿಸಿ ಬೇಳೆಯನ್ನು ಆಯ್ದು ಮಾಡಬೇಕು. ಮಧ್ಯಮಾವಧಿ ಅಥವಾ ಅಲ್ಪಾವಧಿ ಬೇಳೆಗಳು ಖ್ಯಾತಿಗೆ ಸೂಕ್ತ.
- b) **ಬರ ಸಹಿತ್ಯತೆ:** ಮುಣ್ಣ ಮತ್ತು ಹವಾಮಾನದಲ್ಲಿನ ಶುಷ್ಕ ವಾತಾವರಣವನ್ನು ಸಹಿಸಿ ಬೇಳೆಯುವ ಶಕ್ತಿಯಲ್ಲಿ ಬೇಳೆಗಳು ಖ್ಯಾತಿ ಬೇಸಾಯಕ್ಕೆ ಯೋಗ್ಯವಾಗಿರುತ್ತವೆ. ಈ ನಿಟ್ಟನಲ್ಲಿ ತೊಗರಿ, ಅವರೆ, ಹುರುಳಿ, ಜೋಳ, ಅಲಸಂದರೆ, ರಾಗಿ, ಸಜ್ಜೆ, ನೆಲಗಡಲೆ, ಹರಳು, ಮುಜ್ಜೆಳ್ಳು, ಸಾಮೆ ಮತ್ತು ನವಣೆ ಮುಂತಾದ ಬೇಳೆಗಳು ಸೂಕ್ತವೆನಿಸುತ್ತವೆ.
- c) **ಹೂ ಬಿಡುವ ಕಾಲ:** ಕೆಲವು ಬೇಳೆಗಳಲ್ಲಿ ಹೂ ಬಿಡುವ ಕಾಲ ಒಹಳ ಕಡಿಮೆ ಇದ್ದು, 6-7 ದಿನಗಳಲ್ಲೇ ಎಲ್ಲಾ ಹೂಗಳು ಅರಳುತ್ತವೆ. ಇಂತಹ ಸಂದರ್ಭದಲ್ಲಿ ಬರ ಸನ್ನಿಹಿತ ಕಂಡುಬಂದರೆ ತೇವಾಂಶ ಕೊರತೆಯಿಂದ ಬೇಳೆಯನ್ನೇ ಕಳೆದುಕೊಳ್ಳಬಹುದು. ಆದರೆ ಹೂ ಬಿಡುವ ಕಾಲ ಕನಿಷ್ಠಪಕ್ಕೆ ಎರಡು ವಾರಗಳಾದರೂ ಹರಡಿಕೊಂಡಿದ್ದರೆ, ಆ ಕಾಲದಲ್ಲಿ ಒಂದಾದರೂ ಮಳೆ ಬಂದರೆ ಬೇಳೆಯ ಸಂಮಾರ್ಜಣ ನಷ್ಟವನ್ನು ತಗ್ಗಿಸಬಹುದು.

- ಈ) ಬೆಳೆ ಚೇತರಿಕೆ ಗುಣ:** ಮಳೆ ಬಾರದಿದ್ವಾಗ ಪೈರು ಬಗ್ಗಿ, ಬಾಡಿ ಹೋಗಿದ್ದರೂ ಮನಃ ಮಳೆ ಬಂದೊಡನೆಯೇ ಚೇತರಿಸಿಕೊಂಡು ಶೀಪ್ರವಾಗಿ ಬೆಳೆಯವ ಗುಣವುಳ್ಳ ಬೆಳೆ ಹಾಗೂ ತಳಿಗಳು ಖುಷಿ ಬೇಸಾಯಕ್ಕೆ ಯೋಗ್ಯವಾಗಿದೆ. ಇದಕ್ಕೆ ರಾಗಿ ಉತ್ತಮ ಉದಾಹರಣೆ.
- ಉ) ಶುಷ್ಕ ವಾತಾವರಣಕ್ಕೆ ಹೊಂದಿಕೊಳ್ಳುವ ಗುಣ:** ಮಣಿನಲ್ಲಿ ತೇವಾಂಶ ಸಾಕಷ್ಟು ಇಲ್ಲದಿರುವಾಗ ಎಲೆಗಳನ್ನು ಸುರುಳಿ ಮಾಡಿಕೊಳ್ಳುವುದು, ಕೊನೆಯ ಸಮಯದಲ್ಲಿ ಎಲೆಗಳನ್ನು ಉದುರಿಸಿ ಭಾಷ್ಣಿಕರಣವನ್ನು ತಗ್ಗಿಸುವುದು ಕೆಲವು ಬೆಳೆಗಳಲ್ಲಿ ಕಂಡುಬರುವ ಗುಣ. ಉದಾಹರಣೆಗೆ ಅಲಸಂದೆ ಬೆಳೆ ಹಲವಾರು ದಿನಗಳವರೆಗೆ ಮಳೆ ಬಾರದೇ ಹೋದಾಗ ಎಲೆಗಳು ಉದುರಿಹೋದರೂ ಗಿಡ ಒಣಿಗಿ ಹೋಗುವುದಿಲ್ಲ.
- ಉಂಟಾಗಣ ಶೀಪ್ರವಾಗಿ ಅಂಪರಿಸುವ ಗುಣ:** ಬಿತ್ತಿದ ಮೇಲೆ ಮೊಳಕೆಯೊಡೆಯಲು ಹಲವಾರು ದಿನಗಳನ್ನು ತೆಗೆದುಕೊಳ್ಳುವ ಬೀಜಗಳು ಹುಟ್ಟುವುದಕ್ಕೆ ಮುನ್ನವೇ ಮಣಿನಲ್ಲಿನ ತೇವಾಂಶ ಕಡಿಮೆಯಾಗಿ ಬೀಜ ಹಾಳಾಗಿ ಮೊಳಕೆ ಬಾರದೆ ಹೋಗಬಹುದು. ಬಿತ್ತಿದ 4-5 ದಿನಗಳಲ್ಲಿಯೇ ಮೊಳಕೆ ಬರುವ ಬೀಜಗಳು ಹೆಚ್ಚು ಸೂಕ್ತವಾಗಿರುತ್ತವೆ.
- ಎ) ಹೆಚ್ಚಿನ ಇಳುವರಿ:** ರೈತ ಮಾಡುವ ಕೃಷಿಯ ಮುಖ್ಯ ಉದ್ದೇಶ ಹೆಚ್ಚಿನ ಇಳುವರಿ ಪಡೆಯುವುದು, ಆದುದರಿಂದ ಯಾವುದೇ ಸಂದರ್ಭದಲ್ಲಿಯೂ ಹೆಚ್ಚಿನ ಇಳುವರಿಯನ್ನೇ ಕೊಡುವ ಬೆಳೆಗಳನ್ನು ಆರಿಸಿಕೊಳ್ಳಬೇಕು.
- ಏ) ಬಹು ಬೆಳೆ ಪದ್ಧತಿಗೆ ಸೂಕ್ತವಾಗುವ ಗುಣ:** ಸುಸ್ಥಿರ ಖುಷಿ ಬೇಸಾಯದಲ್ಲಿ ಬೆಳೆ ವೈವಿಧ್ಯತೆ ಬಹು ಮುಖ್ಯ. ಇದರಲ್ಲಿ ಅಂಶರ ಬೆಳೆ, ಜೋಡಿ ಬೆಳೆ, ದ್ವಿಬೆಳೆ ಪದ್ಧತಿಗಳು ಮುಖ್ಯವಾದವು. ಈ ನಿಟ್ಟಿನಲ್ಲಿ ಬಹು ಬೆಳೆ ಪದ್ಧತಿಗೆ ಹೊಂದುವ ಗುಣವಿರುವ ಬೆಳೆಗಳು ಹೆಚ್ಚು ಸೂಕ್ತ ಉದಾ: ರಾಗಿ ಮತ್ತು ತೊಗರಿ.
- ಐ) ದೀರ್ಘ ಬಿತ್ತನೆ ಕಾಲ:** ಮಳೆಯ ಪ್ರಾರಂಭಕ್ಕೆ ಅನುಗುಣವಾಗಿ ದೀರ್ಘವಾದ ಬಿತ್ತನೆ ಕಾಲವನ್ನೊಂದಿರುವ ಬೆಳೆಗಳು ಖುಷಿ ಬೇಸಾಯಕ್ಕೆ ಬಹು ಸೂಕ್ತ ಉದಾ: ರಾಗಿ.
- ಒ) ಬಹು ಬಳಕೆ ಗುಣ:** ಅನಿಶ್ಚಿತ ಬರ ಸನ್ನವೇಶದಲ್ಲಿ ಬಹುಬಳಕೆಯ ಖುಷಿ ಬೆಳೆಗಳು (ತರಕಾರಿ, ಹಸಿರು ಮೇವು, ಕಾಳು ಇತ್ಯಾದಿ) ಮಂಬ ಸೂಕ್ತ. ಉದಾ: ಅಲಸಂದೆ.

ಯಾವುದೇ ಒಂದು ಬೆಳೆಯಲ್ಲಿ ಮೇಲಿನ ಎಲ್ಲ ಗುಣಗಳು ಕಂಡು ಬರುವುದು ಅಪರೂಪವಾದರೂ ಖುಷಿ ಬೆಳೆಗಳನ್ನು ಆಯ್ದು ಮಾಡುವಾಗ ಮೇಲಿನ ಗುಣಗಳಲ್ಲಿ ಹೆಚ್ಚಿನ ಅಂಶಗಳಿರುವ ಬೆಳೆಯನ್ನು ಆರಿಸಿಕೊಳ್ಳಬೇಕು. ಸಾಮಾನ್ಯವಾಗಿ ಖುಷಿ ಬೇಸಾಯವು ಮುಂಗಾರು ಹಂಗಾಮಿನಲ್ಲಿರುವುದರಿಂದ ಮಳೆಯ

ಪ್ರಾರಂಭಕ್ಕುನುಗೂವಾಗಿ ಬೆಳೆ ಹಾಗೂ ತಳಿಗಳ ಆಯ್ದು ಹೆಚ್ಚಿನ ಮಹತ್ವ ಹೊಂದಿದೆ. ಕನಾಕಟಕ ರಾಜ್ಯದಲ್ಲಿ ಮಳೆಯಾಶ್ರಿತ ಬಿತ್ತನೆ ಚಟುವಟಿಕೆಗಳು ಏಪ್ರಿಲ್ -ಮೇ ತಿಂಗಳಿನಲ್ಲಿ ಪ್ರಾರಂಭಗೊಂಡು ನವೆಂಬರ್ -ಡಿಸೆಂಬರ್ ವರೆಗೂ ವಿಸ್ತರಣೆಗೊಳ್ಳುತ್ತದೆ.

ಏಕದಳ ಬೆಳೆಗಳು ಮಣ್ಣಿನ ಸವೆತವನ್ನು ತಡೆಗಟ್ಟಲಾರದ ಬೆಳೆಗಳ ಗುಂಪಿಗೆ ಸೇರಿದರೆ, ದ್ವಿದಳ ಧಾನ್ಯ ಬೆಳೆಗಳು ಮತ್ತು ಹುಲ್ಲಿನ ಬೆಳೆಗಳು ಮಣ್ಣಿನ ಸವೆತವನ್ನು ತಡೆಗಟ್ಟುವ ಬೆಳೆಗಳ ಗುಂಪಿಗೆ ಸೇರುತ್ತವೆ. ಬೆಳೆಗಳ ಆಯ್ದು ಮತ್ತು ಅಪ್ರಾಗಳ ನಿರ್ವಹಣೆಯ ಮಣ್ಣಿನ ಕೊಚ್ಚಕೆ, ನಿಯಂತ್ರಣ ಮತ್ತು ರೈತರ ಆಧಿಕ ಸ್ಥಿತಿಯಲ್ಲಿ ಮಹತ್ವರ ಪಾತ್ರ ವಹಿಸುತ್ತವೆ. ಅತಿ ಹೆಚ್ಚು ಬೆಳೆ ಹೊದಿಕೆಯು ಅತಿ ಹೆಚ್ಚು ರಭಸದ ಮಳೆಯೊಂದಿಗೆ ಹೊಂದಿಕೊಳ್ಳುವಂತೆ ಬಿತ್ತನೆ ಕಾಲವನ್ನು ಸರಿಪಡಿಸಿಕೊಂಡು ಬಿತ್ತಬೇಕು. ಇಂಜಾರು ಇರುವ ಭೂಮಿಯಲ್ಲಿ ಸಮವಾತಳಿಯಲ್ಲಿ ಬಿತ್ತುವ ಪದ್ಧತಿಯನ್ನು ಅನುಸರಿಸಿದರೆ ಉತ್ತಮ ಇಳುವರಿ ಹಾಗು ನೀರಿನ ಸಂರಕ್ಷಕೆಯಾಗುತ್ತದೆ. ವರಿಯುವ ನೀರಿಗೆ ಬೆಳೆಯ ಸಾಲು ತಡೆ ಬಡ್ಡಪುದರಿಂದ ನೀರಿನ ವೇಗವು ಕಡಿಮೆಯಾಗುತ್ತದೆ. ಇದರಿಂದ ನೀರು ಭೂಮಿಯಲ್ಲಿ ಹೆಚ್ಚಾಗಿ ಇಂಗಿ ಉತ್ತಮ ತೇವಾಂಶ ಸಂಗ್ರಹಣೆಯಾಗುತ್ತದೆ.

ಕೃಷಿಯ ನೈಸರ್ಗಿಕ ಸಂಪನ್ಮೂಲಗಳಾದ ಭೂಮಿ, ನೀರು ಮತ್ತು ಸೂರ್ಯ ರಶೀ ಇವುಗಳನ್ನು ಸಮರ್ಥವಾಗಿ ಬಳಸುವ ಬೆಳೆ ಪದ್ಧತಿಗೆ ಮಾದರಿ ಬೆಳೆ ಪದ್ಧತಿ ಎಂದು ಪರಿಗಣಿಸಬಹುದು. ದಾಖ್ಲಾ ಕನಾಕಟಕದ ಒಂ ಪ್ರದೇಶಗಳಲ್ಲಿ ಅನುಸರಿಸಬಹುದಾದ ಕೆಲವು ಬೆಳೆ ಪದ್ಧತಿಗಳಿಂದರೆ:

1) ಮಳೆಯ ತೀವ್ರತೆ ಎರಡು ಹಂತದಲ್ಲಿ ಹೆಚ್ಚಿರುವ ಸನ್ನಿವೇಶದಲ್ಲಿ ಎರಡು ಬೆಳೆ ಪದ್ಧತಿ



ಅ. ಅಲಸಂದೆ-ರಾಗಿ: ಈ ಪ್ರದೇಶದಲ್ಲಿ ಮಳೆಯು ಎರಡು ಹಂತದಲ್ಲಿ ಹಂಚಿಕೆಯಾಗಿರುವುದರಿಂದ ಇನ್ನಿತ್ತು ಬೇಸಾಯದಲ್ಲಿ ವರ್ಷಕ್ಕೆ ಒಂದೇ ರಾಗಿ ಬೆಳೆ

ತೆಗೆಯುವ ಬದಲು ಅಲಸಂದೆ (ಮೇ ತಿಂಗಳಲ್ಲಿ) ನಂತರ ರಾಗಿ (ಆಗಸ್ಟ್ ತಿಂಗಳಲ್ಲಿ) ಬಿತ್ತನೆ ಮಾಡಿ ಎರಡು ಬೆಳಿಗಳನ್ನು ಬೆಳೆಯಬಹುದು. ಹೀಗೆ ಮಾಡುವುದರಿಂದ ಆದಾಯವನ್ನು ಅಧಿಕಗೊಳಿಸಬಹುದ್ದಲ್ಲದೆ ಮತ್ತೆನ ಫಲವಶ್ತತೆಯನ್ನೂ ಸಹ ಉತ್ತಮಗೊಳಿಸಬಹುದಾಗಿದೆ ಹಾಗೂ ಶಿಥಾರಸ್ಸು ಮಾಡಿದ ಶೇ 50 ರಪ್ಪು ಸಾರಜನಕವನ್ನು 2ನೇ ಬೆಳೆ ರಾಗಿಯಲ್ಲಿ ಕಡಿತಗೊಳಿಸಬಹುದು.

- ಹರುಳ-ರಾಗಿ:** ಮೊದಲ ಹಂತದಲ್ಲಿ ಬಿದ್ದ ಮಳಿಗೆ (ಮೇ ತಿಂಗಳಿನಲ್ಲಿ) ಹರುಳಿಯನ್ನು ಬಿತ್ತಿ 45 ದಿನಗಳ ನಂತರ ಹರುಳಿಯನ್ನು ಭೂಮಿಗೆ ಸೇರಿಸಿ ಎರಡನೇ ಹಂತದ ಮಳಿ ಬಿದ್ದಾಗ (ಜುಲೈ ತಿಂಗಳಿನಲ್ಲಿ) ರಾಗಿಯನ್ನು ಬಿತ್ತನೆ ಮಾಡುವುದರಿಂದ ರಾಗಿಯಲ್ಲಿ ಅಧಿಕ ಇಳುವರಿ ಪಡೆಯುವುದಲ್ಲದೆ ಮತ್ತೆನ ಫಲವಶ್ತತೆಯನ್ನು ಹೆಚ್ಚಿಸಬಹುದು ಹಾಗೂ ಶಿಥಾರಸ್ಸು ಮಾಡಿದ ಶೇ 50ರಪ್ಪು ಸಾರಜನಕವನ್ನು ಕಡಿತಗೊಳಿಸಬಹುದು.
- ಕೃಷ್ಣಗಾರಿಕೆ ಉತ್ತೇಜನಕ್ಕೆ ಮೇವಿನ ಸಜ್ಜೆಯನ್ನು ಮೇ-ಜೂನ್ ತಿಂಗಳಲ್ಲಿ ಬಿತ್ತಿ ಕಟ್ಟಾವಾದ ನಂತರ ವಾಣಿಜ್ಯ ಬೆಳೆಯಾಗಿ ಮೆಣಸಿನಕಾಯಿ (ಸಮೃದ್ಧಿ) ನಾಟಿ ಮಾಡಬಹುದು. ಈ ಸನ್ನಿಹಿತದಲ್ಲಿ ಕೃಷಿಮೊಂಡ ಅನುಸರಿಸಿ, ಸಂಗ್ರಹಿಸಿದ ನೀರನ್ನು ಮೆಣಸಿನಕಾಯಿಯಲ್ಲಿ 2-3 ಬಾರಿ ರಕ್ಷಣಾತ್ಮಕ ನೀರಾವರಿಗೆ ಬಳಸಬಹುದು.**

2) ಹವಾಮಾನ ವೃಪರೀತ್ಯದ ಸ್ನಿವೇಶದಲ್ಲಿ ಮಳಿಗನುಗುಣವಾಗಿ ಕೆಳಕಂಡ ತಾಂತ್ರಿಕತೆಗಳನ್ನು ಅನುಸರಿಸಬಹುದು

- ಪಯಾರಾಯ ಬೆಳೆ:** ಪ್ರತಿಕೂಲ ಹವಾಮಾನ ಪರಿಸ್ಥಿತಿಯಲ್ಲಿ ಸಾಮಾನ್ಯವಾಗಿ ಮುಂಗಾರು ತಡವಾದಾಗ ಹಾಗೂ ಮುಂಗಾರು ಬೆಳಿಗಳನ್ನು ಬೆಳೆಯಲಾಗದ ಪಕ್ಷದಲ್ಲಿ ಹವಾಮಾನಕ್ಕೆ ಹೊಂದಿಕೊಳ್ಳುವ ಬೆಳಿಗಳನ್ನು ಬೆಳೆಯುವುದಕ್ಕೆ ಪಯಾರಾಯ ಬೆಳೆ ಪದ್ಧತಿ ಎಂದು ಕರೆಯುತ್ತಾರೆ. ಇಂತಹ ಬೆಳೆ ಪದ್ಧತಿಯು ಮಳಿ ಬೀಳುವ ಸಮಯ, ಅದರ ಪ್ರಮಾಣ ಮತ್ತು ರೈತನ ಆರ್ಥಿಕ ಪರಿಸ್ಥಿತಿಯ ಮೇಲೆ ಅವಲಂಬಿತವಾಗಿರುತ್ತದೆ.

ಪಯಾರಾಯ ಬೆಳೆ ಯೋಜನೆಯು ಮುಖ್ಯವಾಗಿ ಎರಡು ಅಂಶಗಳನ್ನೊಳಗೊಂಡಿರುತ್ತದೆ. ಮೊದಲನೆಯದಾಗಿ ಬೆಳೆ ಬುದಲಾವಣೆಯನ್ನು ಮಳಿಯ ಪ್ರಾರಂಭ ಮತ್ತು ಹಂಚಿಕೆಯನ್ನು ಆಧರಿಸಿ ಮಳಿಗನುಗುಣವಾಗಿ ಮಾಡುವುದು ಹಾಗೂ ಎರಡನೆಯದಾಗಿ ಬಿತ್ತನೆಗೆ ಅವಕಾಶವಿರುವ ಬೆಳಿಗಳಲ್ಲಿ ಮಧ್ಯಮಾವಧಿ ಮತ್ತು ಅಲ್ಲಾವಧಿ ತಳಿಗಳನ್ನು ಬಳಸುವುದಾಗಿದೆ. ಪಯಾರಾಯ ಬೆಳೆ ಯೋಜನೆಯ ಯಶಸ್ವಿಗೆ, ತಡವಾಗಿ ಬಿತ್ತುವ ಬೆಳಿಗಳ ಮಧ್ಯಮಾವಧಿ ಮತ್ತು ಅಲ್ಲಾವಧಿ ತಳಿಗಳ ಬಿತ್ತನೆ ಮಾಡಿದರೆ

ಅನುಕೂಲವಾಗುತ್ತದೆ. ಸರಿಯಾದ ಕಾಲಕ್ಕೆ ಸೂಕ್ತ ಬೆಳೆ ಮತ್ತು ತಳಿಗಳ ಬೀಜದ ಲಭ್ಯತೆ ಪರ್ಯಾಯ ಬೆಳೆ ಯೋಜನೆಯ ಪ್ರಮುಖ ಅಂಶವಾಗಿದೆ.

ಮಳೆಯ ಪ್ರಾರಂಭಿಕ ಅವಧಿಗನುಗಳಾಗಿ ಈ ಕೆಳಕಂಡ ಬೆಳೆಗಳನ್ನು ಆಯ್ದು ಮಾಡಿಕೊಳ್ಳಬಹುದು.

| ಬಿತ್ತನೆ ತಿಂಗಳು | ಬೆಳೆಗಳು |
|----------------|--|
| ಮೇ | ಎಳ್ಳು, ಅಲಸಂದೆ, ತೊಗರಿ, ಹರಳು, ಜೋಳ |
| ಜೂನ್ | ತೊಗರಿ, ಕಡಲೆಕಾಯಿ, ಹರಳು, ರಾಗಿ, ಮುಸುಕಿನ ಜೋಳ |
| ಜುಲೈ | ಮುಸುಕಿನಜೋಳ, ಕಡಲೆಕಾಯಿ, ರಾಗಿ, ಅವರೆ, ಹರಳು, ಕಾಳಿನ ದಂಟು |
| ಆಗಸ್ಟ್ | ರಾಗಿ, ಕಾಳಿನ ದಂಟು, ಸೂರ್ಯಕಾಂತಿ, ಅಲಸಂದೆ, ಅವರೆ, ನವಣೆ, ಹಾರಕ, ಸಾಮೆ, ಮುಚ್ಚಿಕ್ಕು |
| ಸೆಪ್ಟೆಂಬರ್ | ಅಲಸಂದೆ, ಮರುಳಿ, ನಾಟ ರಾಗಿ, ನವಣೆ, ಅವರೆ, ಹಾರಕ, ಸಾಮೆ |



ಹರಳು – ಡಿವಿಎಸ್(ಚೋತ್ತಿ)-9



ಎಳ್ಳು – ಟಿಎಂಎ-3



ಮುಚ್ಚಿಕ್ಕು – ಕೆಬಿವ್‌ನೆ-1

ಆ) ತಳಿ ಆಯ್ದು: ಬಿತ್ತನೆ ಅವಧಿಗನುಗಳಾಗಿ ತಳಿಗಳ ಆಯ್ದು ಮಾಡಬೇಕು. ರಾಗಿಯಲ್ಲಿ ಧೀರ್ಘಾವಧಿ ತಳಿಯಾದ ಎಂಆರ್-1, ಎಂಆರ್-6, ಎಲ್-5 ಅನ್ನು ಮುಂಗಾರು (ಜುಲೈ) ಪ್ರಾರಂಭದಲ್ಲಿ, ಮಧ್ಯಮಾವಧಿ ತಳಿಗಳಾದ ಜಿಪಿಯು-28, ಜಿಪಿಯು-66, ಎಂಎಲ್-365, ಮತ್ತು ಹೆಚ್‌ಆರ್-911 ಅನ್ನು (ಜುಲೈ ಕೊನೆ ಅಥವಾ ಆಗಸ್ಟ್) ಪ್ರಾರಂಭದಲ್ಲಿ, ಅಲಾವಧಿ ತಳಿಯಾದ ಜಿಪಿಯು-48 ಅನ್ನು ಆಗಸ್ಟ್‌ನಲ್ಲಿ ಬಿತ್ತಬಹುದು. ಬಿತ್ತನೆ ತಡವಾದಂತೆ ಅಲಾವಧಿ ತಳಿಗಳ ಆಯ್ದು ಮಾಡಬೇಕು. ತಡವಾದ ಮುಂಗಾರಿಗೆ ಅಲಸಂದೆಯಲ್ಲಿ ಐಟಿ 38956-1 ತಳಿ ಮತ್ತು ಮರಳಿಯಲ್ಲಿ ಫಿಹೆಚೆಜಿ-9, ಅವರೆಯಲ್ಲಿ ಹೆಬ್ಬಾಳ್ ಅವರೆ-4 ತಳಿ ಸೂಕ್ತ.

ರಾಗಿ ತಳಿಗಳು



ಎಂ.ಆರ್.-1



ಜಿಪಿಯು-28



ಎಂ.ಎಲ್.-365



ಜಿಪಿಯು-48

ಪ್ರಸ್ತುತ ಮುಂಗಾರಿನಲ್ಲಿ ಮಳೆ ಕಡಿಮೆಯಾದಲ್ಲಿ ವಿವಿಧ ಪ್ರದೇಶಗಳಲ್ಲಿ ಬೆಳೆಯಬಹುದಾದ ಬೆಳೆ ಮತ್ತು ತಳಿಗಳ ಆಯ್ದೆ

| ಪ್ರದೇಶ | ಜ್ಯಾತಿ 15 ರವರೆಗೆ | 16-30, ಜ್ಯಾತಿ | 1-15, ಆಗಣ್ಣ |
|---|--|--|---|
| ಕೊಲಾರ, ಚಿಕ್ಕಬಳಾಮುರ, ಬೆಂಗಳೂರು (ಗ್ರ.), ಹುಮಕೋರು, ಹಂಡ್ರೆ, ಮೈಸೂರು, ಹಾಮರಾಜನಗರ, ಹಾಸನ, ರಾಮನಗರ | ಮುಸುಕಿನ ಜೊಳ, ನೆಲಗಡಲೆ, ತೊಗರಿ, ಅಲಸಂದ (ಕೆ.ಬಿ.ಸಿ-2, ಬಿ.ಟಿ.-38956-1), ಸೂರ್ಯಕಾಂತಿ, ಅವರೆ (ಹೆಚ್.ಎ.-4), ಸೋರ್ಯಾ ಅವರೆ, ಸಜ್ಜೆ, ಸಾಮ್ಯ, ನವಕೆ, ಹುಜ್ಜೆಳ್ಳು, ಹರಳು, ಹತ್ತಿ, ಮೇವಿನ ಮುಸುಕಿನ ಜೊಳ, ಮೇವಿನ ಸಜ್ಜೆ | ರಾಗಿ (ಎಂ.ಆರ್.-1, ಎಂ.ಆರ್.-2, ಎಂ.ಆರ್.-6, ಎಲ್.-5, ಇಂಥಾಫ್-8), ತೊಗರಿ (ಬಿ.ಆರ್.ಎ-2), ನವಕೆ, ಸೋರ್ಯಾ ಅವರೆ, ಅವರೆ (ಹೆಚ್.ಎ.-4), ಅಲಸಂದ (ಕೆ.ಬಿ.ಸಿ-2, ಬಿ.ಟಿ.-38956-1), ಉದ್ದು, ಸೂರ್ಯಕಾಂತಿ, ಮೇವಿನ ಮುಸುಕಿನ ಜೊಳ, ಮೇವಿನ ಸಜ್ಜೆ, ಮೇವಿನ ಜೊಳ | ರಾಗಿ (ಇಂಥಾಫ್-5, ಜಿ.ಪಿ.ಯು.-28, ಜಿ.ಪಿ.ಯು.-66, ಜಿ.ಪಿ.ಯು.-67, ಜಿ.ಪಿ.ಯು.-26, ಜಿ.ಪಿ.ಯು.-45, ಕೆ.ಎ.ಆರ್.-204), ಸಾಮ್ಯ, ನವಕೆ ಉದ್ದು (ರಿಂ), ಅವರೆ (ಹೆಚ್.ಎ.-4), ಸೂರ್ಯಾ ಅವರೆ, ಹುಳಿ (ಮಿ.ಹಚ್. ಜ.-9), ಅಲಸಂದ (ಕೆ.ಬಿ.ಸಿ-2, ಬಿ.ಟಿ.-38956-1), ಮೇವಿನ ಮುಸುಕಿನ ಜೊಳ, ಮೇವಿನ ಸಜ್ಜೆ ಮೇವಿನ ಜೊಳ |

| ಪ್ರದೇಶ | 16–31, ಆಗಸ್ಟ್ | 1–15, ಸೆಪ್ಟೆಂಬರ್ |
|--|---|---|
| ಕೋಲಾರ, ಚೆಕ್ಕಿಬಳ್ಳಾಪುರ, ಬೆಂಗಳೂರು (ಗ್ರ), ಹುದುಕೂರು, ಮಂಡ್ಯ, ಮೃಷಾಪುರ, ಚಾಮರಾಜನಗರ, ಹಾಸನ, ರಾಮನಗರ | ರಾಗಿ (ಇಂಥಾಫ್-5, ಜಿ.ಪಿ.ಯು-28, ಜಿ.ಪಿ.ಯು.- 66, ಜಿ.ಫಿ.ಯು.-67, ಜಿ.ಪಿ.ಯು.-26, ಜಿ.ಪಿ.ಯು.-45, ಕೆ.ಎಂ.ಆರ್.-204) ನವಣೆ, ಅಲಸಂದೆ (ಕೆ.ಬಿ.ಸಿ-2, ಬಟೆ-38956-1), ಅವರೆ (ಹೆಚ್.ಎ.-4), ಹುದುಳಿ (ಬಿ.ಎಚ್.ಎ.-9), ಮೇವಿನ ಮುಸುಕಿನ ಜೋಳ, ಮೇವಿನ ಸಜ್ಜೆ, ಮೇವಿನ ಜೋಳ | * ರಾಗಿ (ಜಿ.ಪಿ.ಯು-48), ಅಲಸಂದೆ (ಕೆ. ಬಿ.ಸಿ-2, ಬಟೆ-38956-1), ಹುದುಳಿ (ಬಿ.ಎಚ್.ಎ.-9), ಸೂರ್ಯಕಾಂತಿ, ಅವರೆ (ಹೆಚ್.ಎ-4), ಮೇವಿನ ಮುಸುಕಿನ ಜೋಳ, ಮೇವಿನ ಸಜ್ಜೆ, ಮೇವಿನ ಜೋಳ |

ಅಲಸಂದೆ ತಳಿಗಳು



ಬಟೆ-38956-1



ಹಿಕೆಬಿ-4



ಹಿಕೆಬಿ-6

ನೆಲಗಡಲೆ ತಳಿಗಳು



ಕೆಸಿಜೆ-6



ಕೆಸಿಜೆ-2



ಚಕೆವರ್ಕೆ-5



ಟಿಪಂವಿ-2

ಸೂರ್ಯಕಾಂತಿ ತಳಗಳು



ಕೆಬಿವ್ಸೋಹೆಚ್ 44



ಕೆಬಿವ್ಸೋಹೆಚ್ 53

ಇ) ಅಂತರಬೆಳೆ ಪದ್ಧತಿ: ಎರಡು ಅಥವಾ ಹೆಚ್ಚು ಬೆಳೆಗಳನ್ನು ಒಂದೇ ಭಾಮಿಯಲ್ಲಿ ಒಂದೇ ಸಮಯದಲ್ಲಿ ಬೆಳೆಯುವ ಪದ್ಧತಿಯನ್ನು ಅಂತರ ಬೆಳೆ ಪದ್ಧತಿ ಎಂದು ಕರೆಯಲಾಗುತ್ತದೆ. ವಿವಿಧ ಹಂತದ ಬರ ಪರಿಸ್ಥಿತಿಯಲ್ಲಿ, ಒಂದು ಬೆಳೆ ವಿಫಲವಾದರೆ ಮತ್ತೊಂದು ಬೆಳೆಯ ಉತ್ಪಾದನೆಯು ರೈತರ ಆರ್ಥಿಕ ಮಟ್ಟ ಕಾಪಾಡಲು ಸಹಕಾರಿ. ಆದ್ದರಿಂದ ಅಂತರಬೆಳೆ ಪದ್ಧತಿಯನ್ನು ರೈತರಿಗೆ ಬೆಳೆ ವಿಮೆಯಿಂದೇ ಪರಿಗಣಿಸಲಾಗಿದೆ. ಇತ್ತೀಚಿನ ಒತ್ತಡದ ಕೃಷಿಯಲ್ಲಿ ಅಂತರ ಬೆಳೆಗಳು ಅತ್ಯವಶ್ಯಕ. ಮಳೆಯಾಶ್ರಿತ ಭಾಮಿಯಲ್ಲಿ ಇವುಗಳ ಅವಶ್ಯಕತೆ ಎಂದರೆ:

- I. ಹವಾಮಾನ ವ್ಯವರೀಕ್ಷಣಿಂದುಂಟಾಗುವ (ಹೆಚ್ಚಿನ ಮಳೆ ಹಾಗೂ ಬರ ಪರಿಸ್ಥಿತಿಗಳಿರಡರಲ್ಲಿ) ಬೆಳೆ ಹಾನಿಯ ಮಟ್ಟವನ್ನು ತಗ್ಗಿಸುವುದು:** ಎರಡು ಅಥವಾ ಹೆಚ್ಚು ಬೆಳೆಗಳನ್ನು ಬೆಳೆದಾಗ ಯಾವುದಾದರೂಂದು ಬೆಳೆ ನಷ್ಟವಾದರೆ, ಉಳಿದ ಬೆಳೆ/ಬೆಳೆಗಳಿಂದ ರೈತನ ಆದಾಯದ ಮಟ್ಟ ಕಾಪಾಡಲು ಸಹಕಾರಿಯಾಗುತ್ತದೆ ಅಂತರ ಬೆಳೆ ಪದ್ಧತಿಯು ವಿಮೆಯಾಗಿ ಕೆಲಸ ಮಾಡುತ್ತದೆ.
- II. ಮಣ್ಣ ಮತ್ತು ನೀರಿನ ಸಂರಕ್ಷಣೆ:** ಮಳೆಯಾಶ್ರಿತ ಪ್ರದೇಶಗಳಲ್ಲಿ ಮಣ್ಣಿನ ಸವಕಳಿ ಹಾಗೂ ನೀರಿನ ನಷ್ಟ ಹೆಚ್ಚು ಒಂದು ಅಂದಾಜಿನ ಪ್ರಕಾರ ಭಾರತದಲ್ಲಿ ಪ್ರತಿ ವರ್ಷ ಒಂದು ಹೆಕ್ಕೇರ್ ಪ್ರದೇಶದಲ್ಲಿ ಸುಮಾರು 16.5 ಟನ್ ಮಣ್ಣ ಸವಕಳಿಯಾಗುವುದಲ್ಲದೇ ಮೊಂತಕಾಂಶಗಳೂ ನಷ್ಟವಾಗುತ್ತವೆ. ಇದನ್ನು ತಪ್ಪಿಸಲು ವಿವಿಧ ಬೆಳೆಗಳಲ್ಲಿ, ಮಣ್ಣ ಸವಕಳಿ ತಡೆಯುವ ಬೆಳೆಗಳ ಜೊತೆ ಅಂತರ ಬೆಳೆಗಳನ್ನು ಬೆಳೆಯುವುದರಿಂದ ಮಣ್ಣ ಮತ್ತು ನೀರಿನ ಸಂರಕ್ಷಣೆ ಸಾಧ್ಯ.
- III. ಹೊದಿಕೆ:** ಕಡಿಮೆ ಮಳೆ ಬೀಳುವ ಪ್ರದೇಶದಲ್ಲಿ ದ್ವಿದಳ ಜಾತಿಗೆ ಸೇರಿದ ಬೆಳೆಗಳನ್ನು ಅಂತರ ಬೆಳೆಯಾಗಿ ಬೆಳೆಯುವುದರಿಂದ ಭಾಮಿಯ ಮೇಲೆಹೊದಿಕೆಯಂತೆ ವರ್ತಿಸಿ ಮಣ್ಣಿನ ಕೊಚ್ಚಕೆ ಮತ್ತು ನೀರು / ತೇವಾಂಶ ಆವಿಯಾಗುವ ನೀರಿನ ಪ್ರಮಾಣವನ್ನು ತಗ್ಗಿಸುತ್ತದೆ.

IV. ಮಣ್ಣನ ಸುಸ್ಥಿರತೆ: ದ್ವಿದಳ ಜಾತಿಗೆ ಸೇರಿದ ಬೆಳೆಗಳನ್ನು ಅಂತರ ಬೆಳೆಯಾಗಿ ಬೆಳೆಯುವುದರಿಂದ, ಭೂಮಿಗೆ ಸಾಕಷ್ಟು ಪ್ರಮಾಣದಲ್ಲಿ ಎಲೆ ಮತ್ತು ಕಾಂಡ ಸೇರಿಸುವುದರಿಂದ ಹಾಗೂ ಬೇರುಗಳಲ್ಲಿ ಸಾರಜನಕ ಸ್ಥೀರೀಕರಿಸುವ ಸಾಮಧ್ಯವಿರುವುದರಿಂದ ಮಣ್ಣನಲ್ಲಿ ಸಾವಯವ ಅಂಶ ಹೆಚ್ಚಾಗುವುದಲ್ಲದೆ, ಮಣ್ಣನ ಸುಸ್ಥಿರತೆ ಸಾಧ್ಯವಾಗುತ್ತದೆ.

V. ಈಡೆ ನಿರ್ವಹಣೆ: ವಿವಿಧ ರೀತಿಯ ಬೆಳೆಗಳನ್ನು ಬೆಳೆದಾಗ ಈಡೆಗಳ ನಿರ್ವಹಣೆ ಸುಲಭವಾಗುತ್ತದೆ. ಎತ್ತರದ ಬೆಳೆಗಳನ್ನು ಕುಬ್ಜ ಬೆಳೆಗಳ ಮಧ್ಯ ಬೆಳೆದಾಗ ಕೇಟೆ ಮತ್ತು ರೋಗಾಣಗಳು ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಹರಡುವ ಕ್ರಿಯೆಗೆ ತಡೆಯಾಗುತ್ತದೆ ಮತ್ತು ಪೀಡೆಗಳ ಸಂಖ್ಯೆ ಕುಂಠಿತಗೊಳ್ಳುತ್ತದೆ. ಅಲ್ಲದೆ ಅವುಗಳ ನಿರ್ವಹಣೆಗೆ ಪೀಡೆ ನಾಶಕಗಳ ಸಿಂಪಡಣೆಯು ಸುಲಭವಾಗುತ್ತದೆ.

ಅಂತರ ಬೆಳೆಗಳ ಲಕ್ಷಣಗಳು

ಅಂತರ ಬೆಳೆ ಪದ್ಧತಿಯು ಸುಸ್ಥಿರತೆ ಹೊಂದಲು ಕೆಳಗಿನ ಅಂಶಗಳನ್ನು ಮನದಲ್ಲಿಟ್ಟುಕೊಳ್ಳಬೇಕು.

- ವೈವಿಧ್ಯತೆ:** ಅಂತರ ಬೆಳೆ ಪದ್ಧತಿಯಲ್ಲಿ ಮುಖ್ಯ ಬೆಳೆ ಮತ್ತು ಜೋಡಿ ಬೆಳೆಗಳಲ್ಲಿ ವೈವಿಧ್ಯತೆ ಇರಬೇಕು. ಅವುಗಳಲ್ಲಿ ಮುಖ್ಯವಾಗಿ ಬೇರು ಮತ್ತು ಕಾಂಡಗಳಲ್ಲಿನ ವಿವಿಧತೆ ಬಹು ಮುಖ್ಯ ಮುಖ್ಯ ಬೆಳೆಯ ಬೇರಿನ ಲಕ್ಷಣಗಳಾದ ಆಳ ಮತ್ತು ಹರಡುವಿಕೆ ಜೋಡಿ ಬೆಳೆಗಿಂತ ವಿಭಿನ್ನವಾಗಿರಬೇಕು. ಇದರಿಂದ ಮಣ್ಣನಿಂದ ಪಡೆಯಲುದುವ ಪರಿಕರಗಳಾದ ನೀರು ಮತ್ತು ಪೋಷಕಾಂಶಗಳ ಸದ್ರಭಕೆಯಾಗುತ್ತವೆ. ಭೂಮಿಯ ಮೇಲ್ಮೈನ ಕಾಂಡ ಹಾಗೂ ಎಲೆಗಳ ಗುಣಲಕ್ಷಣಗಳಲ್ಲಿ ವೈವಿಧ್ಯತೆ ಕಂಡರೆ, ಗಾಳಿ ಮತ್ತು ಬೆಳಕನ್ನು ಉತ್ತಮ ರೀತಿಯಲ್ಲಿ ಬೆಳೆಗಳು ಉಪಯೋಗಿಸಿಕೊಳ್ಳಲು ಸಾಧ್ಯವಾಗುತ್ತದೆ. ಉದಾ: ಮುಸುಕಿನ ಜೋಳದೊಂದಿಗೆ, ನೆಲಗಡಲೆ ಮತ್ತು ಅವರೆ ಬೆಳೆಯುವುದು.
- ಮುಖ್ಯ ಮತ್ತು ಜೋಡಿ ಬೆಳೆಗಳ ತೀವ್ರ ಪೋಷಕಾಂಶ ಬೇಡಿಕೆಯ ಹಂತಗಳು ಬೇರೆ ಬೇರೆಯಿರಬೇಕು. ಇಲ್ಲವಾದಲ್ಲಿ ಎರಡು ಬೆಳೆಗಳ ಮಧ್ಯ ಪೋಷಕಾಂಶಗಳಿಗೆ ವೈಪೋಣಿ ಉಂಟಾಗಿ ಎರಡು ಬೆಳೆಗಳ ಬೆಳವಣಿಗೆಯು ಕುಂಠಿತವಾಗುತ್ತದೆ.
- ಮುಖ್ಯ ಬೆಳೆಗೆ ಜೋಡಿ ಬೆಳೆಯು ಯಾವುದೇ ರೀತಿಯಲ್ಲಿ ಪೈಪೋಟಿ ಮಾಡಬಾರದು ಮತ್ತು ಇಳುವರಿಯ ಮೇಲೆ ಶೊಂದರೆಯುಂಟು ಮಾಡಬಾರದು. ಈ ಪೈಪೋಟಿಯಲ್ಲಿ ಸ್ನೇಹಿತ್ಯಕ ಪರಿಕರಗಳಾದ ನೀರು, ಗಾಳಿ, ಬೆಳಕು ಮತ್ತು ಪೋಷಕಾಂಶ ಪ್ರಮುಖವಾದವು.
- ಮುಖ್ಯ ಮತ್ತು ಜೋಡಿ ಬೆಳೆಗಳ ಈಡೆಗಳಾದ ರೋಗ, ಕೇಟೆ ಮುಂತಾದವುಗಳಲ್ಲಿ ವಿಕತೆ ಇರಬಾರದು. ಎರಡು ಬೆಳೆಗಳ ಈಡೆಗಳ ಕಾರ್ಯವ್ಯಾಪ್ತಿ ಒಂದೇ ಆದರೆ, ಎರಡು ಬೆಳೆಗಳಲ್ಲಿ ನಷ್ಟ ಉಂಟಾಗುತ್ತದೆ.

5. ಮುಖ್ಯ ಮತ್ತು ಜೋಡಿ ಬೆಳೆಗಳ ಅಂತರ ಬೇಸಾಯ ಕ್ರಮಗಳು ಆದಷ್ಟೂ ಏಕ ಕಾಲದಲ್ಲಿಂಟಾಗುವಂತಾದರೆ ಅನುಕೂಲ. ಇವುಗಳಲ್ಲಿ ಅಂತರ ಬೇಸಾಯ ಕ್ರಮಗಳಾದ ಕುಂಟೆ ಹೊಡೆಯುವುದು, ಬದು ಮಾಡುವುದು, ನೀರಾವರಿಯಲ್ಲಿ ನೀರು ಹಾಯಿಸುವುದು ಪ್ರಮುಖವಾದುವುಗಳು.

ಎರಡು ಬೆಳೆಗಳ ಕಟ್ಟಾವಿನ ಹಂತ ವಿಭಿನ್ನವಾಗಿರಬೇಕು. ಇದರಿಂದ ಕಟ್ಟಾವು ಮತ್ತು ಕೊಯಿನೋತ್ತರ ಸಂಸ್ಥರಣೆಗಳು ವಿವಿಧ ಹಂತಗಳಲ್ಲಿ ಹರಡಿ ರೈತರಿಗೆ ಸುಲಭವಾಗುತ್ತದೆ.

ಅಂತರ ಬೆಳೆಗಳ ಉಪಯೋಗ / ಅನುಕೂಲಗಳು

- ಹವಾಮಾನ ಮತ್ತು ಹೀಡೆಗಳಿಂದುಂಟಾಗುವ ನಷ್ಟಪನ್ನು ಅಲ್ಲ ಪ್ರಮಾಣಿಸಲ್ಲಿ ತಗ್ಗಿಸುತ್ತದೆ
- ಮಣಿನ ಫಲವತ್ತತೆ ಕಾಪಾಡಬಹುದು
- ಮಣಿನ ಸವಕಳಿ ತಪ್ಪಿಸಿ, ಮಣಿ ಮತ್ತು ನೀರಿನ ಸಂರಕ್ಷಣೆ ಸಾಧ್ಯ
- ಕಳೆಗಳ ಹತೋಟಿ
- ಕೆಲವು ತೋಟಗಾರಿಕೆ ಬೆಳೆಗಳಲ್ಲಿ ನೆರಳು ಒದಗಿಸಲು ಅಂತರ ಬೆಳೆಗಳು ಅವಶ್ಯಕ
- ದೊರೆಯುವ ಪರಿಕರಗಳ ಸದುಪಯೋಗಕ್ಕೆ ಅಂತರ ಬೆಳೆಗಳು ಸಹಕಾರಿ
- ಅಂತರ ಬೆಳೆಗಳಿಂದ ಒಟ್ಟಾರೆ ಆದಾಯದಲ್ಲಿ ಹೆಚ್ಚಿ

ರಾಜ್ಯದ ದಕ್ಷಿಣ ಒಣಪ್ರದೇಶಗಳಿಗೆ ಸೂಕ್ತ ಅಂತರ ಬೆಳೆಗಳಿಂದರೆ

| ಬಿತ್ತನೆ ಕಾಲ | ಅಂತರ ಬೆಳೆ | ಸಾಲುಗಳ ಅನುಪಾತ |
|-------------------------|---------------------------|---------------|
| ಮೇ-ಜೂನ್ | ತೊಗರಿ+ಮುಸುಕಿನ ಜೋಳ | 1:1 |
| | ತೊಗರಿ+ಅಲ್ಲಾವಧಿ ಅಲಸಂದೆ | 1:2 |
| | ಹರಳು+ಮುಚ್ಚೆಳ್ಳು ಅಧವಾ ರಾಗಿ | 3:1 |
| ಜೂನ್ | ಶೇಂಗಾ+ಹರಳು | 8:1 |
| ಜೂನ್-ಜುಲೈ ಮೊದಲ ಪಕ್ಕ | ರಾಗಿ+ತೊಗರಿ | 10:2 ಅಧವಾ 8:2 |
| | ಶೇಂಗಾ+ತೊಗರಿ | 8:2 |
| ಜೂನ್-ಜುಲೈ | ರಾಗಿ+ಅವರೆ | 8:1 ಅಧವಾ 10:1 |
| ಜೂನ್-ಆಗಸ್ಟ್ ಮೊದಲನೇ ಪಕ್ಕ | ರಾಗಿ+ಸೋಯಿ ಅವರೆ | 4:1 |
| ಆಗಸ್ಟ್-ಸೆಪ್ಟಂಬರ್ | ಹುರಳಿ+ಮುಚ್ಚೆಳ್ಳು | 8:2 |

ರಾಗಿ + ತೊಗರಿ (8:2)

ಎಂಟು ಸಾಲು ರಾಗಿ (30 ಸೆಂ.ಮೀ. ಅಂತರ) ಮತ್ತು 2 ಸಾಲು ತೊಗರಿಯನ್ನು (60 ಸೆಂ.ಮೀ. ಅಂತರ) ಒಟ್ಟಿಗೆ ಬಿಕ್ಕನೆ ಮಾಡಿ, ಎರಡು ತೊಗರಿ ಸಾಲುಗಳ ಮಧ್ಯ ದೋಷಿ ಸಾಲುಗಳನ್ನು ತೆಗೆಯಬೇಕು. ಈ ರೀತಿ ಮಾಡುವುದರಿಂದ ಮಳೆ ನೀರು ಸಂರಕ್ಷಣೆ ಮಾಡಬಹುದು ಹಾಗೂ ಬರ ಪರಿಸ್ಥಿತಿಯ ಸಂದರ್ಭದಲ್ಲಿ ಪ್ರಧಾನ ಬೆಳೆ ಹಾನಿಗೊಳಗಾದರೆ ಅಂತರ ಬೆಳೆಯಲ್ಲಿಯಾದರೂ ಆದಾಯವನ್ನು ಪಡೆಯಬಹುದಾಗಿದೆ. ತೊಗರಿ ಬೆಳೆಯಿಂದ ಸುಮಾರು 2-3 ಟನ್ ಹೆಕ್ಟೇರಿಗೆ ಒಣತರಗು ಭೂಮಿಗೆ ಸೇರುತ್ತದೆ. ಜೊತೆಗೆ 25-35 ಕೆ.ಗ್ರಾ. ಸಾರಜನಕವನ್ನು ಬೇರಿನ ಗಂಟಿನಲ್ಲಿರುವ ರ್ಯಾಚೋಬಿಯಂ ಜೀವಾಣುವಿನಿಂದ ಭೂಮಿಗೆ ಸೇರಿಸುತ್ತದೆ. ಕಟ್ಟಾವಿನ ನಂತರ ತೊಗರಿ ಕಡ್ಡಿ ಉತ್ತಮ ಉರುವಲಾಗಿ ಬಳಸಬಹುದಾಗಿದೆ. ಒಂದು ಹೆಕ್ಟೇರ್ ಪ್ರದೇಶದಲ್ಲಿ ರಾಗಿಯಲ್ಲಿ 35-40 ಕ್ಷೀಂ/ಹೆ ಹಾಗೂ ತೊಗರಿಯಲ್ಲಿ 3.0-3.5 ಕ್ಷೀಂ/ಹೆ ಇಳುವರಿಯನ್ನು ಅಂತರ ಬೆಳೆಯಲ್ಲಿ ಪಡೆಯಬಹುದು.

ರಾಗಿ + ಹರಳು (2:1)

ಎರಡು ಸಾಲು ರಾಗಿ ಒಂದು ಸಾಲು ಹರಳನ್ನು (30 ಸೆಂ.ಮೀ. ಅಂತರ) ಒಟ್ಟಿಗೆ ಬಿಕ್ಕನೆ ಮಾಡಿ 45 ದಿನಗಳ ನಂತರ ಹರಳನಲ್ಲಿ ವಾರಕ್ಕೂಮೈ ಕುಡಿ ಚಿಪುಟಿ 4-5 ತೆನೆಗಳನ್ನು ಮಾತ್ರ ಒಂದು ಗಿಡಕ್ಕೆ ಉಲ್ಲಿಖಿಕೊಂಡರೆ ಹರಳನಲ್ಲಿ ಹೆಚ್ಚಿನ ಇಳುವರಿಯನ್ನು ಪಡೆಯಬಹುದು. ಈ ರೀತಿಯಾದ ಅಂತರ ಬೆಳೆಯನ್ನು ಅನುಸರಿಸುವುದರಿಂದ ಹೆಚ್ಚಿನ ಆದಾಯವನ್ನು ಗಳಿಸಬಹುದು. ಒಂದು ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಇಳುವರಿಯು 23.0-32.0 ಕ್ಷೀಂ/ಹೆ ಹಾಗೂ ಹರಳನ ಇಳುವರಿ 5-7 ಕ್ಷೀಂ/ಹೆ ಇಳುವರಿಯನ್ನು ಅಂತರ ಬೆಳೆಯಲ್ಲಿ ಪಡೆಯಬಹುದು.

ರಾಗಿ + ಅಲಸಂದೆ/ ಅವರೆ (8:1)

8 ಸಾಲು ರಾಗಿ ಒಂದು ಸಾಲು ಅಲಸಂದೆಯನ್ನು (30 ಸೆಂ.ಮೀ.ಅಂತರ) ಅಂತರ ಬೆಳೆಯಾಗಿ ಬೆಳೆಯಲುವುದರಿಂದ ಮಣಿನ ಫಲವತ್ತೆಯನ್ನು ಕಾಪಾಡಬಹುದು ಮತ್ತು ರಾಗಿಯಲ್ಲಿ ಹೆಚ್ಚಿನ ಇಳುವರಿಯನ್ನು ಗಳಿಸಬಹುದು. ಅಲಸಂದೆಯನ್ನು ಎಲ್ಲಾ ಏಕದಳ ಧಾನ್ಯ ಬೆಳೆಗಳಲ್ಲಿ ಅಂತರ ಬೆಳೆಯಾಗಿ ಬೆಳೆಯಲುವುದು ಸಾಮಾನ್ಯ. ಇಂತಹ ಪರಿಸ್ಥಿತಿಯಲ್ಲಿ ಅಲಸಂದೆಯನ್ನು ಮೇವಿಗಾಗಿ ಅಥವಾ ಹಸಿರೆಲೆ ಗೊಬ್ಬರವಾಗಿ ಉಪಯೋಗಿಸ ಬಹುದು. ಒಂದು ಹೆಕ್ಟೇರ್ ಪ್ರದೇಶದಲ್ಲಿ ರಾಗಿಯಲ್ಲಿ 35-40 ಕ್ಷೀಂ/ಹೆ ಅಲಸಂದೆಯಲ್ಲಿ 5-6 ಕ್ಷೀಂ/ಹೆ ಇಳುವರಿಯನ್ನು ಅಂತರ ಬೆಳೆಯಾಗಿ ಪಡೆಯಬಹುದು.

ನೆಲಗಡಲೆ+ತೊಗರಿ (8:2)

ನೆಲಗಡಲೆ ಬೆಳೆಯನ್ನು ಒಂದೇ ಬೆಳೆಯಾಗಿ ಬೆಳೆಯಲುವುದು ರೂಡಿಯಲ್ಲಿದೆ. ಆದರೆ ನೆಲಗಡಲೆ (30 ಸೆಂ.ಮೀ. ಅಂತರ) + ತೊಗರಿಯನ್ನು (60 ಸೆಂ.ಮೀ. ಅಂತರ) (8:2) ಪ್ರಮಾಣದಲ್ಲಿ ಬೆಳೆಯಲುವುದರಿಂದ ಹೆಚ್ಚಿನ ಉತ್ಪನ್ನವನ್ನು ತೆಗೆಯಬಹುದು. ಈ ಪದ್ಧತಿಯಲ್ಲಿ ತೊಗರಿ ಸಾಲುಗಳ ಮಧ್ಯ ದೋಷಿ ಸಾಲು ನಿರ್ಮಿಸಬೇಕು. ಒಂದು

ಹಕ್ಕೇರ್ ಪ್ರದೇಶದಲ್ಲಿ ನೆಲಗಡಲೆಯಲ್ಲಿ 7-8 ಕ್ಕಿಂ/ಹೆ ಹಾಗೂ ತೊಗರಿಯಲ್ಲಿ 2-3 ಕ್ಕಿಂ/ಹೆ. ಇಳುವರಿಯನ್ನು ಅಂತರ ಬೆಳೆಯಾಗಿ ಪಡೆಯಬಹುದು.

ನೆಲಗಡಲೆ + ತೊಗರಿ (8:2)

ನೆಲಗಡಲೆ ಬೆಳೆಯನ್ನು ಒಂದೇ ಬೆಳೆಯಾಗಿ ಬೆಳೆಯುವುದು ರೂಢಿಯಲ್ಲಿದೆ. ಆದರೆ ನೆಲಗಡಲೆ (30 ಸೆಂ.ಮೀ. ಅಂತರ) + ತೊಗರಿಯನ್ನು (60 ಸೆಂ.ಮೀ.ಅಂತರ) (8:2) ಪ್ರಮಾಣದಲ್ಲಿ ಬೆಳೆಯುವುದರಿಂದ ಹೆಚ್ಚಿನ ಉತ್ಪನ್ನವನ್ನು ತೆಗೆಯಬಹುದು. ಈ ಪದ್ಧತಿಯಲ್ಲೂ ತೊಗರಿ ಸಾಲುಗಳ ಮಧ್ಯ ದೋಣಿ ಸಾಲು ನಿರ್ಮಿಸಬೇಕು. ಒಂದು ಹಕ್ಕೇರ್ ಪ್ರದೇಶದಲ್ಲಿ ನೆಲಗಡಲೆಯಲ್ಲಿ 7-8 ಕ್ಕಿಂ/ಹೆ ಹಾಗೂ ತೊಗರಿಯಲ್ಲಿ 2-3 ಕ್ಕಿಂ/ಹೆ ಇಳುವರಿಯನ್ನು ಅಂತರ ಬೆಳೆಯಾಗಿ ಪಡೆಯಬಹುದು.

ತೊಗರಿ + ಅಲಸಂದೆ/ಸೋಯಾಅವರೆ/ಅವರೆ (1:1)

ತೊಗರಿ (90 ಸೆಂ.ಮೀ. ಅಂತರ) ಸಾಲುಗಳ ನಡುವೆ ಅಂತರವು ಹೆಚ್ಚಾಗಿರುವುದರಿಂದ ಹಾಗೂ ಪ್ರಾರಂಭಿಕ ಹಂತದಲ್ಲಿ ತೊಗರಿಯ ಬೆಳವಣಿಗೆಯು ನಿಧಾನವಾಗುವುದರಿಂದ, ಎರಡು ತೊಗರಿ ಸಾಲುಗಳ ನಡುವೆ ಇರುವ ಅಂತರವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಅಲ್ಪವಧಿ ಬೆಳಗಳಾದ ಅಲಸಂದೆ/ಸೋಯಾಅವರೆ/ ಅವರೆಯನ್ನು 1 : 1 ಅನುಪಾತದಲ್ಲಿ ಬೆಳೆಯಬಹುದು. ಈ ರೀತಿ ಬೆಳೆಯುವುದರಿಂದ ಹೆಚ್ಚಿನ ಆದಾಯವನ್ನು ಎರಡು ಹಂತಗಳಲ್ಲಿ ಪಡೆಯಬಹುದು. ಕೊಯಿನ ನಂತರ ಅಂತರ ಬೆಳೆಗಳ ಉಳಿಕೆಯನ್ನು ಮೇವಾಗಿ ಅಥವಾ ಹೊಡಿಕೆಯಾಗಿ ಬಳಸಿ ಮಣಿನ ತೇವಾಂಶವನ್ನು ಸಂರಕ್ಷಿಸಿ ಸಾವಯವ ವಸ್ತುವನ್ನು ಭೂಮಿಗೆ ಸೇರಿಸಬಹುದು. ಒಂದು ಹಕ್ಕೇರ್ ಪ್ರದೇಶದಲ್ಲಿ ತೊಗರಿಯಲ್ಲಿ 10-12 ಕ್ಕಿಂ/ಹೆ. ಹಾಗೂ ಅಲಸಂದೆ / ಸೋಯಾಅವರೆ / ಅವರೆಯಲ್ಲಿ 6-8 ಕ್ಕಿಂ/ಹೆ ಇಳುವರಿಯನ್ನು ಅಂತರ ಬೆಳೆಯಲ್ಲಿ ಪಡೆಯಬಹುದು.

ನೆಲಗಡಲೆ + ಹರಳು (8:1)

8 ಸಾಲು ನೆಲಗಡಲೆ ಮತ್ತು ಒಂದು ಸಾಲು ಹರಳನ್ನು (30 ಸೆಂ.ಮೀ. ಅಂತರ) ಏಕಕಾಲದಲ್ಲಿ ಬಿತ್ತನೆ ಮಾಡುವುದು ಹಾಗೂ ಹರಳನಲ್ಲಿ ಕುಡಿ ಚಿವುಟುವುದರಿಂದ ಅಧಿಕ ಇಳುವರಿ ಪಡೆಯಬಹುದು. ಒಂದು ಹಕ್ಕೇರ್ ಪ್ರದೇಶದಲ್ಲಿ ನೆಲಗಡಲೆಯಲ್ಲಿ 6-8 ಕ್ಕಿಂ/ಹೆ ಹಾಗೂ ಹರಳನಲ್ಲಿ 5-6 ಕ್ಕಿಂ/ಹೆ ಇಳುವರಿಯನ್ನು ಅಂತರ ಬೆಳೆಯಲ್ಲಿ ಪಡೆಯಬಹುದು.

ಮುಸುಕಿನ ಜೋಳದಲ್ಲಿ ಅಂತರ ಬೆಳೆ

ಮುಸುಕಿನ ಜೋಳದಲ್ಲಿ ತೊಗರಿಯನ್ನು ಅಂತರ ಬೆಳೆಯಾಗಿ ಬೆಳೆಯಬಹುದು. ಇದರಲ್ಲಿ ಜೋಳದ ಸಾಲಿನಿಂದ ಇನ್ನೊಂದು ಜೋಳದ ಸಾಲಿಗೆ 90 ಸೆಂ.ಮೀ (3 ಅಡಿ) ಕಾಪಾಡಿಕೊಂಡು ಇದರ ಮಧ್ಯ ಒಂದು ತೊಗರಿ ಸಾಲು ಬಿತ್ತಬೇಕು. ಇಲ್ಲಿ ಮುಸುಕಿನ ಜೋಳದ ಬೇರುಗಳು ಹೆಚ್ಚಿನ ಆಳಕೆ ಹೋಗದೆ ಮಣಿನ ಮೇಲ್ವಿದರದಲ್ಲೇ ಇರುತ್ತವೆ.

ಆದರೆ ತೊಗರಿ ಬೇರುಗಳು ತುಂಬಾ ಆಳಕ್ಕೆ ಹೋಗುತ್ತವೆ. ಆದ್ದರಿಂದ ಇವೆರಡರ ಮಧ್ಯ ನೀರು ಮತ್ತು ಮೋಷಕಾಂಶಗಳಿಗೆ ಪೈಮೋಟಿ ತುಂಬಾ ಕಡಿಮೆ. ತೊಗರಿ ದೀಪಾಂವಧಿ ಬೆಳೆಯಾಗಿರುವುದರಿಂದ, ತೊಗರಿ ಹೂ ಬರುವ ಸಮಯಕ್ಕೆ ಮುಸುಕಿನ ಜೋಳ ಕಟಾವಾಗುತ್ತದೆ. ಇದಲ್ಲದೆ ತೊಗರಿ ಬೇರಿನಲ್ಲಿ ರ್ಯಾಚ್‌ಎಬಿಯಂ ಎಂಬ ಜೀವಾಳು ಇರುವುದರಿಂದ ವಾತಾವರಣದಲ್ಲಿರುವ ಸಾರಜನಕವನ್ನು ಸ್ಥಿರೀಕರಿಸಿ ಮಣಿಗೆ ಸೇರಿಸುತ್ತದೆ. ಇದರಿಂದ ಮಣಿನ ಘಲವಶ್ರೇಷ್ಠಿ ಹೆಚ್ಚಿತದೆ. ಹವಾಮಾನ ವೈಪರೀತ್ಯದಿಂದ ಹಾಗೂ ರೋಗ ಮತ್ತು ಕೀಟಗಳಿಂದುಂಟಾಗುವ ನಷ್ಟವನ್ನು ತಗಿಸುವುದಲ್ಲದೇ, ಭೂಮಿಯ ಒಟ್ಟಾರೆ ಉತ್ಪಾದಕತೆಯನ್ನು ಹಚ್ಚಿಸುವುದು. ಅಲ್ಲದೆ ದೊರೆಯುವ ಸಂಪನ್ಮೂಲಗಳನ್ನು ಪರಿಣಾಮಕಾರಿಯಾಗಿ ಉಪಯೋಗಿಸಿಕೊಳ್ಳಬಹುದು. ಒಂದು ಹಕ್ಕೇರ್ ಪ್ರದೇಶದಲ್ಲಿ 35–36 ಕ್ಷೀಂ/ಹೆ ಮುಸುಕಿನ ಜೋಳ ಹಾಗೂ ತೊಗರಿಯಲ್ಲಿ 3.0–4.0 ಕ್ಷೀಂ/ಹೆ ಇಂಜವರಿಯನ್ನು ಅಂತರ ಬೆಳೆಯಲ್ಲಿ ಪಡೆಯಬಹುದು.



ಕುಡಿ ಚಿಪುಟಿದ ಹರಳು + ಅವರೆ (1:1)

ಎರಡು ಹರಳು ಸಾಲುಗಳ ಅಂತರ 90 ಸೆ.ಮೀ. ಇರುವುದರಿಂದ ಹಾಗೂ ಹರಳಿನಲ್ಲಿ ಕುಡಿ ಚಿಪುಟಿವುದರಿಂದ ಹರಳಿನ ಗಡಗಳು ಹರಡುವುದಿಲ್ಲ. ಈ ಜಾಗವನ್ನು ಬಳಸಿಕೊಂಡು ಎರಡು ಹರಳಿನ ಸಾಲುಗಳ ಮಧ್ಯ ಅವರೆ ಬೆಳೆಯನ್ನು ಬೆಳೆಯಬಹುದು. ಹರಳು ಬೆಳೆಯು 150–180 ದಿನಗಳ ಬೆಳೆಯಾಗಿರುವುದರಿಂದ ಅವರೆ ಬೆಳೆಯು 90 ದಿನದ ಬೆಳೆಯಾಗಿದ್ದು ಅವರೆಯನ್ನು ತರಕಾರಿಯಾಗಿ ಅಥವಾ ಕಾಳು ಬಂದ ನಂತರ ಕಟಾವು ಮಾಡಿ ಗಡಗಳನ್ನು ಮೇವಿಗಾಗಿ ಬಳಸಬಹುದು ಅಥವಾ ಮಣಿನಲ್ಲಿ ಸೇರಿಸಬಹುದು. ಈ ರೀತಿ ಅಂತರ ಬೆಳೆಯನ್ನು ಬೆಳೆಯುವುದರಿಂದ ಕುಡಿ ಚಿಪುಟಿವಿಕೆಗೆ ತಗಲುವ ಖಚಿತನ್ನು ಅಂತರ ಬೆಳೆಯಿಂದ ಪಡೆಯಬಹುದು.



ವಲಯವಾರು ಪಯಾಂಯ ಬೆಳೆ ಪದ್ಧತಿಗಳು

ಖುಷಿ ಬೇಸಾಯದಲ್ಲಿ ಆಯಾ ಕೃಷಿ ವಲಯಕ್ಕೆ ಸೂಕ್ತವಾದ ಬೆಳೆ ಮತ್ತು ತಳಿಯ ಆಯ್ದು, ಬೆಳೆ ಪದ್ಧತಿಗಳು ಹಾಗೂ ಬೇಸಾಯ ಕ್ರಮಗಳು ಉತ್ಪಾದಕತೆಯನ್ನು ನಿರ್ದರ್ಶಿಸುವಲ್ಲಿ ಮುಖ್ಯ ಪಾತ್ರ ವಹಿಸುತ್ತವೆ. ಖುಷಿಯಲ್ಲಿ ನಿರ್ದಿಷ್ಟವಾದ ಪದ್ಧತಿಯಿಂದ ಲಾಭದಾಯಕ ಬೆಳೆ ಸಾಧ್ಯವಿಲ್ಲ. ಕಾಲಮಾನವನ್ನು ಅನುಸರಿಸಿ ಬೆಳೆಗಳನ್ನು, ಅವುಗಳ

ನಿವರ್ಹಣೆ ಕ್ರಮಗಳನ್ನು ಬದಲಾಯಿಸುವುದು ಅವಶ್ಯವಾಗಿದೆ. ಬೆಳೆ ಮತ್ತು ಬೆಳೆ ಪಡ್ಡತಿಗಳ ಆಯ್ದೆಯು, ಮಳೆಯ ಪ್ರಮಾಣ, ಕಾಲಾವಧಿ, ಮಣ್ಣಿನ ಗುಣಧರ್ಮ, ಮಣ್ಣಿನಲ್ಲಿ ನೀರು ಹಿಡಿದಿಟ್ಟಕೊಳ್ಳುವ ಶಕ್ತಿ, ಬೆಳೆಯ ಬೆಳವಣಿಗೆಯ ಅವಧಿಯನ್ನು ಅವಲಂಬಿಸಿರುತ್ತದೆ.

ಅ) ಮಧ್ಯ ಒಜಾ ವಲಯ (ವಲಯ-4)

ಈ ವಲಯವು 5 ಜಿಲ್ಲೆಗಳಲ್ಲಿ 17 ತಾಲ್ಲೂಕುಗಳನ್ನು ಒಳಗೊಂಡಿದ್ದು ಅವಗಳಲ್ಲಿ ಜಿತ್ತುದುಗ್ರ (ಜಿತ್ತುದುಗ್ರ, ಚಳ್ಳಕೆರೆ, ಹಿರಿಯಾರು, ಹೊಳ್ಳಿರೆ, ಹೊಸದುಗ್ರ ಮತ್ತು ಮೊಳಕಾಲೂರು ತಾಲ್ಲೂಕುಗಳು), ದಾವಣಗೆರೆ (ದಾವಣಗೆರೆ, ಜಗಳೂರು ಮತ್ತು ಹರಿಹರ ತಾಲ್ಲೂಕುಗಳು), ತುಮಕೂರು (ಚಿಕ್ಕನಾಯಕನಹಳ್ಳಿ, ಕೊರಟಗೆರೆ, ಮಧುಗಿರಿ, ಪಾವಗಡ, ಶಿರಾ ಮತ್ತು ತಿಪಟೂರು ತಾಲ್ಲೂಕುಗಳು), ಹಾಸನ (ಅರಸೀಕೆರೆ ತಾಲ್ಲೂಕು) ಮತ್ತು ಜಿಕ್ಕಮಗಳೂರು (ಕಡೂರು ತಾಲ್ಲೂಕು).

ಮಣ್ಣ: ಈ ವಲಯದಲ್ಲಿ ಮರಳು ಮುಶ್ರಿತ ಕೆಂಪು ಮಣ್ಣ ಮತ್ತು ಗೋಡು ಮುಶ್ರಿತ ಕೆಂಪು ಮಣ್ಣಗಳು ಪ್ರಮುಖವಾಗಿವೆ. ಸರಾಸರಿ ವಾಡಿಕೆ ವಾರ್ಷಿಕ ಮಳೆಯು 453.5 ರಿಂದ 717.7 ಮಿ.ಮೀ. ಇದ್ದು, ಎರಡು ಹಂತಗಳಲ್ಲಿ (ಮೇ ಮತ್ತು ಸೆಪ್ಟೆಂಬರ್ / ಅಕ್ಟೋಬರ್ ತಿಂಗಳು) ಬೀಳುತ್ತದೆ.

ಬೆಳೆಗಳು: ಈ ವಲಯದ ಮುಂಗಾರಿನಲ್ಲಿ ಜೋಳ, ರಾಗಿ ಮತ್ತು ನೆಲಗಡಲೆ ಬೆಳೆಯನ್ನು ಬೆಳೆಯುತ್ತಾರೆ. ಜಿತ್ತುದುಗ್ರದ ಕಮ್ಮಿ ಮಣ್ಣಿನಲ್ಲಿ ಸೂರ್ಯಕಾಂತಿ, ಹತ್ತಿ, ಮೆಣಸಿನಕಾಯಿ ಮತ್ತು ಈರುಳ್ಳಿ ಬೆಳೆಯನ್ನು ಬೆಳೆಯುತ್ತಾರೆ. ಈ ವಲಯದಲ್ಲಿ ದ್ವಿಡಳ ಧಾನ್ಯದ ಬೆಳೆಗಳನ್ನು ಬೆಳೆಯುವುದು ವಾಡಿಕೆ. ಇದರ ಜೊತೆಗೆ ಸಾಮೆ, ಹಾರಕ, ಬರಗು ಮತ್ತು ನವಕೆ ಬೆಳೆಗಳನ್ನೂ ಸಹ ಬೆಳೆಯುತ್ತಾರೆ.

ಪ್ರತಿಕೂಲ ಹಾಮಾನ ಪರಿಸ್ಥಿತಿಯಲ್ಲಿ ಅನುಸರಿಸಬೇಕಾದ ತಾಂತ್ರಿಕತೆ

ಎರಡು ಬೆಳೆ ಪಡ್ಡತಿ: ಮೇ ತಿಂಗಳಲ್ಲಿ ಆರಂಭಿಕ ಮುಂಗಾರಿನ ಮಳೆ ಬಿದ್ದ ಪಡ್ಡದಲ್ಲಿ ಬೆಳೆಗಳಾದಂತಹ ಅಲಸಂದೆ, ಉದ್ದು ಮತ್ತು ಹೆಸರು ಬೆಳೆಯನ್ನು ಮೊದಲನೆ ಬೆಳೆಯಾಗಿ ಹಾಗೂ ರಾಗಿ ಅಥವಾ ಜೋಳವನ್ನು ಎರಡನೇ ಬೆಳೆಯಾಗಿ ಮಧ್ಯಮ ಕಮ್ಮಿ ಮಣ್ಣಿನಲ್ಲಿ ಬೆಳೆಯಬಹುದು.

ಜುಲೈ ತಿಂಗಳಲ್ಲಿ ಸಾಮಾನ್ಯವಾಗಿ ಮುಂಗಾರು ಪ್ರಾರಂಭವಾದಾಗ

ರಾಗಿಯ ದೀರ್ಘಾವಧಿ ಹಾಗೂ ಮಧ್ಯಮಾವಧಿ ತಳಿಗಳಾದಂತಹ ಎಂ.ಆರ್.-1, ಎಂ.ಆರ್.-6 ಮತ್ತು ಜಿ.ಪಿ.ಯು.-28 ಜುಲೈ ಕೊನೆಯ ವಾರದವರೆಗೂ ಬಿತ್ತುಬಹುದು. ಜಿ.ಪಿ.ಯು.-48 ತಳಿಯನ್ನು ಆಗಸ್ಟ್ 15 ರ ವರೆಗೆ ಹಾಗೂ ಇಂಡಾಫ್-5 ತಳಿಯನ್ನು ಆಗಸ್ಟ್ 20 ರವರೆಗೂ ಬಿತ್ತುಬಹುದು. ತೊಗರಿ ಬೆಳೆಯನ್ನು ರಾಗಿಯಲ್ಲಿ ಅಂತರ ಬೆಳೆಯಾಗಿ (ರಾಗಿ + ತೊಗರಿ 8:2 ಅನುಪಾತದಲ್ಲಿ) ಜುಲೈ ಕೊನೆಯ ವಾರದವರೆಗೆ ಬಿತ್ತುಬಹುದು.

- ಸೂರ್ಯಕಾಂತಿಯನ್ನು ಬಿತ್ತಬಹುದು
- ಕಡಿಮೆ ಘಲವತ್ತತೆಯ ಮಣಿನಲ್ಲಿ ಹರಳು ಬೆಳೆಯಬಹುದು
- ಸಮುದಾಯ ಆಧಾರಿತ ನಸರಿಗಳಲ್ಲಿ ರಾಗಿಯನ್ನು ಬೆಳೆದು ಆಗಸ್ಟ್ ಕೊನೆಯ ವಾರದವರೆಗೆ ನಾಟಿ ಮಾಡಬಹುದು
- ನೆಲಗಡಲೆಯಲ್ಲಿ ಅಂತರ ಬೆಳೆಯಾಗಿ ಸೂರ್ಯಕಾಂತಿ, ತೊಗರಿ ಬೆಳೆಗಳನ್ನು 8:2 ಅನುಪಾತದಲ್ಲಿ ಅಂತರ ಬೆಳೆಯಾಗಿ ಬೆಳೆಯಬಹುದು
- ಜುಲೈ ಕೊನೆಯ ವಾರದವರೆಗೆ ಸಂಕೀರ್ಣ (ಹೈಬ್ರಿಡ್) ತಳಿಗಳಾದಂತಹ ಡೆಕ್ಕನ್-103, ನಿತ್ಯಶ್ರೀ, ಹೇಮ ಮತ್ತು ಗಂಗ-101 ಬೆಳೆಯಬಹುದು
- ನೆಲಗಡಲೆ ಮತ್ತು ತೊಗರಿಯಲ್ಲಿ ಅಂತರ ಬೆಳೆಯಾಗಿ ಸಾಮೆ, ಹಾರಕ, ಬರಗು, ನವಣ ಬೆಳೆಯನ್ನು ಬೆಳೆಯಬಹುದು
- ತೊಗರಿ + ಸಂಕೀರ್ಣ ಮುಸುಕಿನ ಜೋಳ (1:1) ಮತ್ತು ಹರಳು + ನೆಲಗಡಲೆ (1:8) ಅಂತರ ಬೆಳೆಯನ್ನು ಸಹ ಬೆಳೆಯಬಹುದು
- ಅವಶ್ಯಕತೆಗೆ ತಕ್ಷಂತೆ ಮೇವಿನ ಬೆಳೆಗಳಾದ ಮುಸುಕಿನ ಜೋಳ, ಸಿಹಿ ಜೋಳ ಮೇವಿನ ಸಚ್ಚಿ ಬೆಳೆಯಬಹುದು

ಆಗಸ್ಟ್ ತಿಂಗಳಲ್ಲಿ ಸಾಮಾನ್ಯ ಬೆಳೆಗಳಾದ

- ಅಲ್ಲಾವರ್ಥಿ ರಾಗಿ ತಳಿಗಳಾದಂತಹ ಜಿ.ಪಿ.ಯು-48, ಇಂಡಾಫ್-5, ಇಂಡಾಫ್-9, ನವಣೆ, ಮತ್ತು ಸೂರ್ಯಕಾಂತಿಯನ್ನು ಬೆಳೆಯಬಹುದು
- ರಾಗಿಯನ್ನು ನಾಟಿ ಪದ್ಧತಿಯಲ್ಲಿ ಬೆಳೆಯಬಹುದು
- ಕಪ್ಪು ಮಣಿನಲ್ಲಿ ಎಳ್ಳು, ಕಡಲೆ, ಸೂರ್ಯಕಾಂತಿ ಮತ್ತು ಅಗಸೆ ಬಿತ್ತಬಹುದು, ಅಕ್ಕೋಬರ್ ತಿಂಗಳಲ್ಲಿ ಹಿಂಗಾರು ಜೋಳ ಅಧವಾ ಕುಸುಬೆ ಬಿತ್ತಬಹುದು
- ಸಾಮೆ (ಜಿ.ಕೆ.8, ಒವಲೋಎವ್-203 ಮತ್ತು ಡಿ ಎವ್-36 / ನವಣೆ (ಪಿಎಸ್-4,) ಟಿಎನ್‌ಎಯ್-186, ಎಸ್‌ಎವ್ 326, ಹೆಚ್‌ಎಂಟಿ-100-1) ಅಧವಾ ಹುರುಳಿಯನ್ನು ಪಯಾರ್ ಯ ಬೆಳೆಯಾಗಿ ಬಿತ್ತನೆ ಮಾಡಬಹುದು

ಸಪ್ಟೆಂಬರ್ ತಿಂಗಳಲ್ಲಿ ಸಾಮಾನ್ಯವಾಗಿ ಮುಂಗಾರು ಪ್ರಾರಂಭವಾದಾಗ

ತಡವಾದ ಮುಂಗಾರಿನಲ್ಲಿ ಬಿತ್ತನೆ ಮಾಡಲು ಭೂಮಿಯನ್ನು ಸಿದ್ಧಗೊಳಿಸಿ, ಅಲಸಂದೆ (ಕೆಬಿಸಿ-2), ಸೂರ್ಯಕಾಂತಿ (ಕೆ.ಬಿ.ಎಸ್.ಎಚ್.1, 51, 52, 54), ಅವರೆ (ಹೆಚ್.ಎ.-4), ಹುರುಳಿ (ಪಿಹೆಚೆಚಿ-9) ಇವುಗಳನ್ನು ಸಪ್ಟೆಂಬರ್ 15 ರ ಒಳಗಾಗಿ ಬಿತ್ತನೆ ಮಾಡಬೇಕು.

ಆ) ಪೂರ್ವ ಒಣ ವಲಯ (ವಲಯ-5)

ಈ ವಲಯವು ತುಮಕೂರು (ತುಮಕೂರು ಮತ್ತು ಗುಬ್ಬಿ) ರಾಮನಗರ (ಮಾಗಡಿ, ಕನಕಪುರ, ಚನ್ನಪಟ್ಟಣ ಮತ್ತು ರಾಮನಗರ) ಬೆಂಗಳೂರು ಗ್ರಾಮಾಂತರ (ದೇವನಹಳ್ಳಿ, ದೊಡ್ಡಬಳ್ಳಾಪುರ, ಹೊಸಕೋಟಿ ಮತ್ತು ನೆಲಮಂಗಲ) ಬೆಂಗಳೂರು ನಗರ (ಅನೇಕಲ್, ಬೆಂಗಳೂರು (ಉತ್ತರ) ಮತ್ತು ಬೆಂಗಳೂರು (ದಕ್ಷಿಣ)) ಕೋಲಾರ (ಬಂಗಾರಪೇಟೆ, ಕೋಲಾರ, ಮಾಲೂರು, ಮುಳಭಾಗಿಲು, ಶ್ರೀನಿವಾಸಪುರ) ಮತ್ತು ಜಿಕ್ಕಬಳ್ಳಾಪುರ (ಬಾಗೇಪಲ್ಲಿ, ಜಿಕ್ಕಬಳ್ಳಾಪುರ, ಗೌರೀಬಿದನೂರು, ಗುಡಿಬಂಡ, ಜಿಂತಾಮಣಿ, ಮತ್ತು ಶಿಂಡಪಟ್ಟ ತಾಲ್ಲೂಕು) ಜಿಲ್ಲೆಗಳನ್ನು ಒಳಗೊಂಡಿದ್ದು, ಪ್ರಮುಖವಾಗಿ ಕೆಂಪು, ಗೋಡು, ಮರಳು ಮತ್ತಿತ ಕೆಂಪು ಮತ್ತು ಕೆಂಪು ಜಂಬು ಮಣ್ಣಗಳನ್ನು ಹೊಂದಿದೆ. ಈ ಮಣ್ಣಗಳು ಕಡಿಮೆಯಿಂದ ಸಾಧಾರಣ ಪ್ರಮಾಣದ ಸಾವಯವ ಇಂಗಾಲ ಮತ್ತು ದೊರಕುವ ರಂಜಕವನ್ನು ಹೊಂದಿದ್ದು, ಹೆಚ್ಚಿನ ಪ್ರಮಾಣದ ಹೊಟ್ಟಾಶಿಯಂ ಹೊಂದಿದೆ. ವಾಷ್ಟ್ವ ಸರಾಸರಿ ಮಳೆಯು 379 ರಿಂದ 888.9 ಮೀ.ಮೀ. ಇದ್ದು, ಮೇ, ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳುಗಳಲ್ಲಿ ಎರಡು ಹಂತಗಳಲ್ಲಿ ಬೀಳುತ್ತದೆ.

ಜುಲೈ ತಿಂಗಳಲ್ಲಿ ಸಾಮಾನ್ಯವಾಗಿ ಮುಂಗಾರು ಮಳೆಯಾದಾಗ

- ರಾಗಿಯ ದೀರ್ಘಾವಧಿ ತಳಿ (ಎಂ.ಆರ್-1 ಹಗೂ ಎಂ.ಆರ್-6) ಜುಲೈ 30 ರೊಳಗೆ ಬಿತ್ತುವುದು, ಮಧ್ಯಮಾವಧಿ ತಳಿ (ಜಿ.ಪಿ.ಯು.-28) ಆಗಸ್ಟ್ 15 ರೊಳಗೆ ಬಿತ್ತುವುದು
- ತೊಗರಿ + ಅವರೆ (1:1) ಅಂತರ ಬೆಳೆಯನ್ನು ಜುಲೈ ಕೊನೆಯ ವಾರದೊಳಗೆ ಬಿತ್ತುವುದು
- ಸಂಕೀರ್ಣ ಮುಸುಕಿನ ಜೊಳವನ್ನು ಜುಲೈ 15 ರೊಳಗೆ ಬಿತ್ತುವುದು ಮತ್ತು ನೆಲಗಡಲೆಯನ್ನು ಜುಲೈ ಕೊನೆಯ ವಾರದೊಳಗೆ ಬಿತ್ತುವುದು ಉತ್ತಮ
- ನೆಲಗಡಲೆ + ತೊಗರಿ (8:2) ಅಂತರ ಬೆಳೆ ಪದ್ಧತಿಯನ್ನು ಸಹ ಅಳವಡಿಸಿಕೊಳ್ಳಬಹುದು
- ಪಣಜಿ ಬತ್ತವನ್ನು ಜುಲೈ ಕೊನೆಯ ವಾರದೊಳಗೆ ಬಿತ್ತುವುದು
- ಕಡಿಮೆ ಫಲವತ್ತತೆಯಿಂಳು ಭೂಮಿಯಲ್ಲಿ ಹರಳನ್ನು ಸಹ ಬಿತ್ತಬಹುದು

ಆಗಸ್ಟ್ ತಿಂಗಳಲ್ಲಿ ಸಾಮಾನ್ಯವಾಗಿ ಮಳೆಯಾದಾಗ

- ರಾಗಿಯ ಅಲ್ಪಾವಧಿ ತಳಿಯಾದಂತಹ ಜಿ.ಪಿ.ಯು-48, ಇಂಡಾಫ್-5 ಮತ್ತು ಇಂಡಾಫ್-9 ರ ಜೊತೆಗೆ ಅವರೆಯನ್ನು ಅಂತರ ಬೆಳೆಯಾಗಿ ತೆಗೆದುಕೊಳ್ಳಬಹುದು

- ಮೊಸಿನ ಕಾಯಿ ನಾಟಿ ಮಾಡಿ ಉತ್ತಮ ಏಂದೆ ನಿರ್ವಹಣಾ ಪದ್ಧತಿಯನ್ನು ಅಳವಡಿಸುವುದು
- ಆಗಷ್ಟ್ ಕೊನೆಯ ವಾರದವರೆಗೂ ಸೂರ್ಯಕಾಂತಿ (ಮಾಡಣ್) ಬೆಳೆಯನ್ನು ಬಿತ್ತಬಹುದು
- ಹುಂಟಿ ಹಾಯಿಸುವುದರ ಮೂಲಕ ಕಳೆ ನಿಯಂತ್ರಿಸುವುದು
- ಬೆಳೆಯಳಿಕೆಗಳನ್ನು ಮಣಿಗೆ ಸೇರಿಸಬಹುದು
- ಅವಶ್ಯಕತೆಗೆ ತಕ್ಕಂತೆ ಮೇವಿನ ಬೆಳೆಗಳನ್ನು ಬೆಳೆಯಬಹುದು

ಸೆಪ್ಟೆಂಬರ್ ತಿಂಗಳಲ್ಲಿ ಸಾಮಾನ್ಯವಾಗಿ ಮಳೆಯಾದಾಗ

- ಅಲಸಂದೆ ಮತ್ತು ಹುರುಳಿಯನ್ನು ಬಿತ್ತುವುದು
- ಅಲ್ಲಾವಧಿ ಹುಣ್ಣಿಳ್ಳಿ ತಳಿ ನಂ. 71 ಬಿತ್ತುವುದು
- ಅವಶ್ಯಕತೆಗೆ ತಕ್ಕಂತೆ ಮೇವಿನ ಬೆಳೆಗಳಾದ ಮೇವಿನ ಜೋಳ, ಸಂಕೀರ್ಣ ಮುಸುಕಿನ ಜೋಳ ಮತ್ತು ದೀನನಾಥ್ ಮೇವಿನ ಹುಲ್ಲನ್ನು ಬೆಳೆಯಬುದು
- ಅಲ್ಲಾವಧಿ ರಾಗಿ ತಳಿ ಜಿಪಿಯು-48, ಹುರುಳಿ (ಪಿಹೆಚೊಚೆ-9), ಅಲಸಂದೆ (ಇಟಿ-38956-1, ಕೆಬಿಸಿ-2), ಅವರೆ (ಹೆಚೊಎ-3, ಹೆಚೊಎ-4), ನವಣೆ, ಸೂರ್ಯಕಾಂತಿ (ಕೆಬಿಎಸ್‌ಎಚ್-1, 41, 42, 44, 53) ಅವರೆ (ಹೆಚೊ.ಎ.-3, 4) ಅಲಸಂದೆ (ಇಟಿ-38956-1, ಕೆಬಿಸಿ-2) ಬೆಳೆಗಳನ್ನು ಬೆಳೆಯಲು ಯೋಜನೆ ರೂಪಿಸುವುದು

೭) ದಢ್ಣಿ ಒಣ ವಲಯ (ವಲಯ-6)

ಈ ವಲಯದಲ್ಲಿ ಮಂಡ್ಯ (ಕೆ.ಆರ್. ಪೇಟೆ, ಮದ್ದರು, ಮಳವಳಿ, ಮಂಡ್ಯ, ನಾಗಮಂಗಲ, ಶ್ರೀರಂಗಪಟ್ಟಣ ಮತ್ತು ಪಾಂಡವಪುರ ತಾಲ್ಲೂಕುಗಳು), ಮೈಸೂರು (ಕೆ.ಆರ್. ನಗರ, ಮೈಸೂರು, ನಂಜನಗೂಡು ಮತ್ತು ಟಿ. ನರಸೀಮಪುರ ತಾಲ್ಲೂಕು). ಜಾಮರಾಜನಗರ (ಜಾಮರಾಜನಗರ, ಗುಂಡ್ರುಪೇಟೆ, ಕೊಳ್ಳೆಗಾಲ ಮತ್ತು ಯಳಂದೂರು ತಾಲ್ಲೂಕು), ತುಮಕೂರು (ಕುಣಿಗಲ್ ಮತ್ತು ತುರುವೇಕರೆ ತಾಲ್ಲೂಕು) ಮತ್ತು ಹಾಸನ (ಚನ್ನರಾಯಪಟ್ಟಣ ತಾಲ್ಲೂಕು) ಜಿಲ್ಲೆಗಳನ್ನೂ ಇಗೊಂಡಿದೆ. ಮಣಿಗಳು ಪ್ರಮುಖವಾಗಿ ಕೆಂಪು ಮರಳು ಮತ್ತು ಮರಳುಮಿಶ್ರಿತ ಗೋಡಿನಿಂದ ಕೂಡಿದ್ದು, ಮಧ್ಯಮ ಆಳದ ಉತ್ತಮ ನೀರು ಬಸಿಯುವಿಕೆಯಾಗಿದೆ. ಕಡಿಮೆ ನೀರು ಹಿಡಿದಿಟ್ಟುಕೊಳ್ಳುವ ಸಾಮಧ್ಯ ಹೊಂದಿದೆ. ಮಣಿನ ರಸಸಾರವು ತಟಸ್ಯ ಅಥವಾ ಆಮ್ಲೀಯವಾಗಿದ್ದು, ಕಡಿಮೆ ಸಾವಯವ ಇಂಗಾಲ, ಮಧ್ಯಮ ದೊರಕುವ ರಂಜಕ ಮತ್ತು ಹೆಚ್ಚು ದೊರಕುವ ಪೊಟ್ಟಾಶಿಯಂ ಹೊಂದಿದೆ. ಸರಾಸರಿ ಮಳೆಯು 670.6

ಧಿಂದ 888.6 ಮೀ.ಮೀ. ಇದ್ದು ಎರಡು ಹಂತಗಳಲ್ಲಿ ಬೀಳುತ್ತದೆ (ಮೇ, ಸೆಪ್ಟೆಂಬರ್ ಮತ್ತು ಅಕ್ಟೋಬರ್).

ಜುಲೈ ತಿಂಗಳಲ್ಲಿ ಸಾಮಾನ್ಯವಾಗಿ ಮಳೆಯಾದಾಗ

- ರಾಗಿ ತಣಿಗಳಾದಂತಹ ಹೆಚ್.ಆರ್-911, ಎಂ.ಆರ್.-1 ಮತ್ತು ಎಲ್.-5 ಬಿತ್ತಬಹುದು. ಇದರ ಜೊತೆಗೆ ಹರಳು ಮತ್ತು ಮುಚ್ಚಳ್ಳು ಬೆಳೆಗಳನ್ನು ಅಂತರ ಬೆಳೆಯಾಗಿ ತೆಗೆದುಕೊಳ್ಳಬಹುದು
- ನೆಲಗಡಲೆಯನ್ನು ಜುಲೈ 15 ರೊಳಗೆ ಬಿತ್ತುವುದು
- ಕಡಿಮೆ ಘಲವತ್ತತೆಯುಳ್ಳ ಮಣ್ಣಿನಲ್ಲಿ ಹರಳು ಮತ್ತು ನವಣೆಯನ್ನು ಬಿತ್ತಬಹುದು
- ಜುಲೈ ಕೊನೆಯ ವಾರದವರೆಗೂ ಸೂರ್ಯಕಾಂತಿಯನ್ನು ಮೊದಲನೇ ಬೆಳೆಯಾಗಿ ಬೆಳೆದು, ಎರಡನೇ ಬೆಳೆಯಾಗಿ ಹುರುಳಿ ಮತ್ತು ಅಲಸಂದೆ ಬೆಳೆಯನ್ನು ಬೆಳೆಯಬಹುದು
- ಅವಶ್ಯಕತೆಗೆ ತಕ್ಷಂತೆ ಮೇವಿನ ಬೆಳೆಗಳನ್ನು ಬೆಳೆಯಬಹುದು

ಆಗಸ್ಟ್ ತಿಂಗಳಲ್ಲಿ ಸಾಮಾನ್ಯವಾಗಿ ಮಳೆಯಾದಾಗ

- ಜೋಳವನ್ನು ಮೇವಿಗಾಗಿ ಕತ್ತರಿಸಿದ ನಂತರ ಮನಃ ಬೆಳೆದ ಜೋಳದಲ್ಲಿ, ಇಂಡೆ ನಿವಾರಣಾ ಪದ್ಧತಿಯನ್ನು ಅಳವಡಿಸುವುದು ಉತ್ತಮ
- ರಾಗಿಯನ್ನು ನರಸರಿಗಳಲ್ಲಿ ಬೆಳೆದು ಸಸಿಗಳನ್ನು ನೆಲಗಡಲೆ ಬೆಳೆಯ ಕೊಯಿನ ನಂತರ ನಾಟಿ ಮಾಡುವುದು ಉತ್ತಮ
- ಮುಂಗಾರು ಜೋಳ ಕೊಯಿನ ನಂತರ ಅಲಸಂದೆ ಅಥವಾ ಹುರುಳಿ ಅಥವಾ ಮುಸುಕಿನ ಜೋಳವನ್ನು ತೆಗೆದುಕೊಳ್ಳಬಹುದು
- ಕಡಿಮೆ ಘಲವತ್ತತೆಯುಳ್ಳ ಭೂಮಿಯಲ್ಲಿ ಸಾಮೆ, ನವಣೆ ಮತ್ತು ಹುರುಳಿಯನ್ನು ಬೆಳೆಯಬಹುದು
- ಸೂರ್ಯಕಾಂತಿಯನ್ನು ಸಹ ಬೆಳೆಯಬಹುದು

ಸೆಪ್ಟೆಂಬರ್ ತಿಂಗಳಲ್ಲಿ ಸಾಮಾನ್ಯವಾಗಿ ಮಳೆಯಾದಾಗ

- ಆಲೂಗಡ್ಡೆ ಮತ್ತು ಮುಂಗಾರು ಜೋಳ ಕೊಯಿನ ನಂತರ ಸೂರ್ಯಕಾಂತಿ, ಅಲಸಂದೆ ಅಥವಾ ಹುರುಳಿಯನ್ನು ಬೆಳೆಯಬಹುದು. ಈ ಬೆಳೆಗಳನ್ನು ಬೆಳೆಯವ ಮೊದಲು ಶಿಫಾರಸ್ನು ಮಾಡಿದ ರಂಜಕವನ್ನು ಮಣ್ಣಿಗೆ ಸೇರಿಸುವುದು ಉತ್ತಮ.

ಪರ್ಯಾಯ ಭೂಬಳಕೆ ಪದ್ಧತಿಗಳು

ಬಳಕೆ ಸಾಮರ್ಥ್ಯಕ್ಕನುಗಣವಾಗಿ ಭೂಮಿಯಲ್ಲಿ ಕೃಷಿ ಚಟುವಟಿಕೆಗೆ ಸೂಕ್ತವಲ್ಲದ ಸನ್ನಿಹಿತದಲ್ಲಿ, ಪರ್ಯಾಯ ಕೃಷಿ ಚಟುವಟಿಕೆ ಕೇಗೊಳ್ಳಬೇಕು. ಅವುಗಳಲ್ಲಿ ಪ್ರಮುಖವಾದವುಗಳಿಂದರೆ;

- ಅ) **ಕೃಷಿ ತೋಟಗಾರಿಕೆ:** ಹಣ್ಣಿನ ಬೆಳೆಗಳಾದ ಮಾವು, ಸಮೋಟ, ಸೀಬೆ, ಬೆಟ್ಟದ ನೆಲ್ಲಿ, ಸೀತಾಫಲ ಇತ್ಯಾದಿಗಳನ್ನು ಬೆಳೆಯಬಹುದು. ಪ್ರಾರಂಭಿಕ ಹಂತದಲ್ಲಿ (5-7 ವರ್ಷ) ಈ ಬೆಳೆಗಳಲ್ಲಿ ಆಹಾರ ಬೆಳೆಗಳಾದ ರಾಗಿ, ಹರುಳಿ ಹಾಗೂ ಮೇವಿನ ಬೆಳೆಯಾದ ಸ್ವೇತೋ ಬೆಳೆಗಳನ್ನು ಅಂತರ ಬೆಳೆಯಾಗಿ ಬೆಳೆಯಬಹುದು. ಇದರಿಂದ ರೈತರ ಆರ್ಥಿಕ ಸ್ಥಿತಿ ವ್ಯಾಧಿಯಾಗುತ್ತದೆ. ನಂತರದ ವರ್ಷಗಳಲ್ಲಿ, ಬೆಳೆಗೆ ಬೇಕಾಗುವ ಬಿಸಿಲಿನ ಪರ್ಮಾಣ ತೋಟಗಾರಿಕೆ ಬೆಳೆಗಳ ಸಾಲುಗಳ ಮಧ್ಯ ಲಭ್ಯವಿದ್ದಲ್ಲಿ, ಅಂತರ ಬೆಳೆಗಳನ್ನು ಮುಂದುವರಿಸಬಹುದು.
- ಆ) **ಕೃಷಿ ಅರಣ್ಯ:** ನೇರಳೆ, ಹೂಣಸೆ, ಕರಿಬೇವು, ಹಿಪ್ಪೆ, ಬೇವು, ಹೊಂಗೆ, ಸರ್ವೆ, ಸಿಲ್ವರ್ ಟಿಕ್, ಸೀಮರೂಬ ಇತ್ಯಾದಿ ಅರಣ್ಯ ಬೆಳೆಯಲ್ಲಿ ರಾಗಿ, ತೋಗರಿ, ಸೋಯಾ ಅವರೆ, ಅವರೆ, ಹರುಳಿ ಬೆಳೆಗಳನ್ನು ಅಂತರ ಬೆಳೆಯಾಗಿ ಬೆಳೆಯಬಹುದು. ಅರಣ್ಯ ಸಸಿಗಳನ್ನು ಆಯ್ದು ಮಾಡುವಾಗ ಬಹು ಬೇಗ ಬೆಳೆಯುವ ಬಹು ಉಪಯೋಗಿ ಮರಗಳ ಆಯ್ದು ಉತ್ತಮ.
- ಇ) **ಮೇವಿನ ಬೆಳೆ:** ಬಹುವಾಷಿಕ ಮೇವಿನ ಬೆಳೆಗಳಾದ ನೇರಿಯರ್ ಹುಲ್ಲು ಅಥವಾ ಮರಗಳಾದ ಹಜ್ಜೆವು, ದಶರಥ ಹುಲ್ಲು, ಅಗಸೆ, ಅಲೋವರೆ, ನುಗ್ಗೆ, ಸುಬಾಬುಲ್ ಜಾಲಿ ಇತ್ಯಾದಿಗಳನ್ನು ಬದುಗಳ ಮೇಲೆ ಅಥವಾ ಹೊಲದ ಸುತ್ತ ಬೆಳೆಯುವುದರಿಂದ ಬರ ಪರಿಸ್ಥಿತಿಯಲ್ಲಿ ರಾಸುಗಳಿಗೆ ಮೇವು ಪಡೆಯಬಹುದು.
- ಈ) **ಸಮಗ್ರ ಕೃಷಿ ಪದ್ಧತಿ:** ಶಿಷ್ಟ ರೈತರ ಆರ್ಥಿಕತೆಯ ಅಸ್ತಿರತೆ ನಿರಾರಿಸುವಲ್ಲಿ ಸಮಗ್ರ ಕೃಷಿ ಪದ್ಧತಿ ಹೆಚ್ಚು ಸಹಕಾರಿಯಾಗಿದ್ದು, ಈ ಪದ್ಧತಿಯಲ್ಲಿ ಒಂದು ಕಸುಬಿನ ಉಪ ಉತ್ಪನ್ನವು ಮತ್ತೊಂದಕ್ಕೆ ಪರಿಕರವಾಗಿ ಒಟ್ಟಾರೆ ಉತ್ಪಾದಕತೆ, ಆಹಾರ ಮತ್ತು ಪೌಷ್ಟಿಕಾಂಶ ಹಾಗೂ ಉದ್ಯೋಗ ಭದ್ರತೆ ಒದಗಿಸುವುದರ ಜೊತೆಗೆ ಜೀವನೋಪಾಯ ಹಾಗೂ ಆದಾಯದಲ್ಲಿನ ಸುಸ್ಥಿರತೆಯನ್ನು ಕಾಪಾಡುತ್ತದೆ. ಬೆಳೆಯ ವೈವಿಧ್ಯತೆಯಲ್ಲಿ ಆಹಾರ ಬೆಳೆಗಳು, ಎಣ್ಣೆಕಾಳು, ತರಕಾರಿ, ಮೇವಿನ ಬೆಳೆ, ಅರಣ್ಯ ಮತ್ತು ತೋಟಗಾರಿಕೆ ಬೆಳೆಗಳನ್ನು ಬೆಳೆಯುವುದರ ಜೊತೆಗೆ ಸಂಪನ್ಮೂಲಗಳ ಸದ್ಭಳಕೆ ಮತ್ತು ಹೋಡಿಕರಣವನ್ನೂ ಗೊಂಡಿದೆ.

